




ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

‘ವಿಜ್ಞಾನ ಭವನ’, ನಂ.24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560 070
ದೂರವಾಣಿ: 080-26718939

�-ಮೇಲ್: krvp.info@gmail.com; ವೆಬ್‌ಸೈಟ್: www.krvp.org

ದಾಖಲೆ ಪತ್ರ ಮತ್ತು ನಿಯಮ ಹಾಗೂ ನಿಬಂಧನೆಗಳು

(ಜೆಲ್ಲಾ ಸೋಂಡಳಿ ಅಧಿಕಾರಿಗಳ 6.3.2013ರ ಅನುಮೋದನೆಯಂತೆ)



ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

‘ವಿಜ್ಞಾನ ಭವನ’ ನಂ.24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560 070

ಸಂಸ್ಥೆಯ ದಾಖಲೆ ಪತ್ರ ಮತ್ತು ನಿಯಮ ಹಾಗೂ ನಿಬಂಧನೆಗಳು (ಜಿಲ್ಲಾ ಸೋಂಡಣಿ ಅಧಿಕಾರಿಗಳ 6.3.2013ರ ಅನುಮೋದನೆಯಂತೆ)

1. ಪರಿಷತ್ತಿನ ಹೆಸರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು.
2. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸೋಂಡಾಯಿತ ಕಳೆರಿ ಬೆಂಗಳೂರಿನಲ್ಲಿರುತ್ತದೆ. ಪರಿಷತ್ತಿಗೆ ಸಂಬಂಧಪಟ್ಟ ಎಲ್ಲ ವ್ಯವಹಾರಗಳನ್ನು ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ. 24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇವರೊಂದಿಗೆ ನಡೆಸತಕ್ಕದ್ದು.
3. ಪರಿಷತ್ತಿನ ಉದ್ದೇಶಗಳು:
 - 3.1 ವಿಜ್ಞಾನ, ವೈಜ್ಞಾನಿಕ ಮನೋಧರ್ಮ, ಜಿಪಚಾರಿಕ ಹಾಗೂ ಅನೌಪಚಾರಿಕ ವಿಜ್ಞಾನ ಶಿಕ್ಷಣಗಳನ್ನು ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸುವುದು.
 - 3.2 ಮುಖ್ಯವಾಗಿ ಕನ್ನಡ, ಜೊತೆಗೆ ಅವಶ್ಯಕವಿದ್ದಲ್ಲಿ ಇತರೇ ಭಾಷೆಗಳಲ್ಲಿ ಉಪನ್ಯಾಸ, ವಿಚಾರ ಸಂಕಿರಣ, ಸಾರ್ವಜನಿಕ ವಿಚಾರಗೊಳಿಸ್ತಿ, ವಸ್ತುಪ್ರದರ್ಶನ, ಶೈಕ್ಷಣಿಕ ಪ್ರವಾಸಗಳನ್ನು ಏರಿಸಿಸುವುದು ಮತ್ತು ಅಪರಾಪದ ಹಾಗೂ ಅತ್ಯುತ್ತಮ ವಿಜ್ಞಾನದ ಮಸ್ತಕಗಳನ್ನು / ನಿಯತಕಾಲಿಕಗಳನ್ನು ಮತ್ತು ಇತರೇ ಪ್ರಕಟಣೆಗಳನ್ನು ಮುಖ್ಯವಾಗಿ ಕನ್ನಡ, ಜೊತೆಗೆ ಅವಶ್ಯಕವಿದ್ದಲ್ಲಿ ಇತರೇ ಭಾಷೆಗಳಲ್ಲಿ ಪ್ರಕಟಿಸಿ ವಿತರಣೆ ಮಾಡುವುದರ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವುದು. ಬೇರೆ ಭಾಷೆಗಳಲ್ಲಿ ಬಂದಂತಹ ಅತ್ಯುತ್ತಮ ಲೇಖನಗಳನ್ನು ಕನ್ನಡಕ್ಕ ಅನುವಾದಿಸುವುದು.
 - 3.3 ವಿಜ್ಞಾನ ಸಂಘ, ಸಂಸ್ಥೆಗಳು ರೂಪುಗೊಂಡು ಅಭಿವೃದ್ಧಿಯಾಗಲು ಮೌಲ್ಯಾದ ನೀಡುವುದು ಹಾಗೂ ವಿಜ್ಞಾನ ಕೇಂದ್ರಗಳ ಸಾಫ್ಟ್‌ಪನೆ ಹಾಗೂ ನಿರ್ವಹಣೆಯನ್ನು ನಡೆಸುವುದು.
 - 3.4 ವಿಜ್ಞಾನ ಬರಹಗಾರರು, ವಿಜ್ಞಾನಿಗಳು, ವಿಜ್ಞಾನ ಶಿಕ್ಷಕರು, ಕ್ರೋಧಿಕೋಷದ್ವಿಮಿಗಳು, ಪ್ರಕಾಶಕರು ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವುದರಲ್ಲಿ ಆಸ್ತರಾಗಿರುವವರ ನಡುವೆ ಪರಸ್ಪರ ಸಂಪರ್ಕ ಬೆಳೆಯುವಂತೆ ಮೌಲ್ಯಾದ ನೀಡುವುದು.
 - 3.5 ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಧೈಯಗಳಿಗೆ ಸಮಾನವಾದ ಧೈಯಗಳಿಂದ ಬೇರೆ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಹಕರಿಸುವುದು ಮತ್ತು ಸಹಭಾಗಿಯಾಗುವುದು.
 - 3.6 ಪ್ರತಿಷ್ಠಿತ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ವಿಜ್ಞಾನ ಸಂವಹನ ಅಥವಾ ವಿಜ್ಞಾನ ಶೈಕ್ಷಣಿಕ ಸಂಬಂಧಿಸಿದಂತೆ ಸೃಜನಾತ್ಮಕ ಚಟುವಟಿಕೆ ಹಾಗೂ ಸಂಶೋಧನೆಗಳಿಗಾಗಿ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನಾ ಸಂಸ್ಥೆಯೊಂದನ್ನು ಆರಂಭಿಸುವುದು. ಅದರಂತೆ ಪ್ರಸ್ತುತ

ಸಂಸ್ಥೆಯಿಂದ ಸರ್ಕಾರಿಕೆಂಬೆ ಕೋರ್ಟ್ / ಡಿಪ್ಲೊಮಾ / ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಟ್‌ಗಳನ್ನು ಆರಂಭಿಸುವುದು.

4. ಕನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಆಡಳಿತ ಮತ್ತು ಕಾರ್ಯನಿರ್ವಹಣೆ ಹಾಗೂ ಹಣಕಾಸು ವ್ಯವಹಾರಗಳನ್ನು ನಿಯಮ 6.4 ರಲ್ಲಿರುವಂತೆ ಪರಿಷತ್ತಿನ ಕಾರ್ಯಕಾರಿ ಸಮಿತಿಯ ನಡೆಸುತ್ತದೆ.

ಸಂಸ್ಥೆಯ ನಿಯಮ ಮತ್ತು ನಿಬಂಧನೆಗಳು

- 1.1 ಸಂಕ್ಷಿಪ್ತ ಹೆಸರು : ಈ ನಿಯಮಗಳನ್ನು ಕನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ (ಇನ್ನು ಮುಂದೆ ಕರಾವಿಪ ಎಂದು ಕರೆಯಲಾಗುವ) ನಿಯಮಗಳಿಂದು ಕರೆಯಲಾಗಿದೆ.
- 1.2 ನಿರೂಪಣೆಗಳು : ಈ ನಿಯಮಗಳಲ್ಲಿ ಬೇರೆ ಸೂಚನೆಗಳಿಲ್ಲಿದ್ದರೆ
- (ಅ) "ಮಹಾ ಪೋಷಕರು" ಎಂದರೆ ಕರಾವಿಪ ಕಾರ್ಯಕಾರಿ ಸಮಿತಿ ಸೂಚಿಸಿದ ಮಹಾ ಪೋಷಕರು ಎಂದರ್ಥ.
- (ಆ) "ಅಧ್ಯಕ್ಷ" ಎಂದರೆ ನಿಯಮ 6.4 ರಲ್ಲಿರುವಂತೆ ಕರಾವಿಪದ ಅಧ್ಯಕ್ಷ ಎಂದರ್ಥ.
- (ಇ) "ಉಪಾಧ್ಯಕ್ಷ" ಎಂದರೆ ನಿಯಮ 6.4 ರಲ್ಲಿರುವಂತೆ ಕರಾವಿಪದ ಉಪಾಧ್ಯಕ್ಷರುಗಳಲ್ಲಿ ಒಬ್ಬರು ಎಂದರ್ಥ.
- (ಈ) "ಕಾರ್ಯಕಾರಿ ಸಮಿತಿ" ಎಂದರೆ ನಿಯಮ 6.4 ರಲ್ಲಿರುವಂತೆ ರಚಿಸಲ್ಪಟ್ಟ ಸಮಿತಿ ಎಂದರ್ಥ.
- (ಉ) "ಕಾರ್ಯದರ್ಶಿ" ಎಂದರೆ ನಿಯಮ 6.4 ರಲ್ಲಿರುವಂತೆ ಕರಾವಿಪದ ಕಾರ್ಯದರ್ಶಿ ಎಂದರ್ಥ.
- (ಊ) ಸಹಕಾರ್ಯದರ್ಶಿ ಎಂದರೆ ನಿಯಮ 6.4 ರಲ್ಲಿರುವಂತೆ ಕರಾವಿಪದ ಸಹಕಾರ್ಯದರ್ಶಿ ಎಂದರ್ಥ.
- (ಋ) ಖಿಜಾಂಚಿ ಎಂದರೆ ನಿಯಮ 6.4 ರಲ್ಲಿರುವಂತೆ ಕರಾವಿಪದ ಖಿಜಾಂಚಿ ಎಂದರ್ಥ.
- (ಎ) "ಉಪನಿಯಮಗಳು" ಎಂದರೆ 6.4.1 ರಲ್ಲಿರುವಂತೆ ರಚಿಸಿದ ಉಪನಿಯಮಗಳು ಎಂದರ್ಥ.
- (ಏ) "ವರ್ಷ" ಎಂದರೆ ಆಧಿಕ ವರ್ಷ ಎಂದರ್ಥ.
- (ಐ) "ಜಿಲ್ಲಾ ಸಮಿತಿ" ಎಂದರೆ ಜಿಲ್ಲೆಯ ಅಂಗೀಕೃತ ಕರಾವಿಪ ದಾನಿ ಸದಸ್ಯರು, ದಾನಿ ಸಂಸ್ಥೆಗಳ ಪ್ರತಿನಿಧಿಗಳು, ವಿಜ್ಞಾನ ಕೇಂದ್ರದ ಪ್ರತಿನಿಧಿ ಮತ್ತು ಘಟಕಗಳ ಸಂಚಾಲಕರು ಇವರನ್ನೊಳಗೊಂಡ ಸಮಿತಿ.
2. ಸದಸ್ಯತ್ವ : ಈ ಮುಂದೆ ಕಾಣಿಸಿರುವ ಸದಸ್ಯ ವರ್ಗಗಳಿರುತ್ತವೆ.

- 2.1 ಘಟಕ ಸದಸ್ಯತ್ವ : ನೋಂದಾಯಿತ ಘಟಕದ 18 ವರ್ಷಕ್ಕೆ ಮೇಲ್ಪಟ್ಟಿರುವ ಸಂಚಾಲಕರು ಕರಾವಿಪ ಘಟಕದ ಪರವಾಗಿ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಅವರು ಕರಾವಿಪದ ತ್ಯಾವಾಷಿಕ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.

- (ಅ) ಆಜೀವ ಸದಸ್ಯರು : ಕನಿಷ್ಠ ರೂ. 500/- ಅಥವಾ ಅದಕ್ಕೂ ಮೇಲ್ಪಟ್ಟ ಶುಲ್ಕವನ್ನು ಕರಾವಿಪಕ್ಕೆ ನೀಡುವವರನ್ನು ಕರಾವಿಪದ ಆಜೀವ ಸದಸ್ಯರೆಂದು ಪರಿಗೊಸಲಾಗುತ್ತದೆ. ಈಗಾಗಲೇ ಆಜೀವ ಸದಸ್ಯರಾದವರು ರೂ. 1,500/- ಹೆಚ್ಚಿಗೆ ಕೊಟ್ಟಲ್ಲಿ ದಾನಿ (ವೈಯಕ್ತಿಕ) ಸದಸ್ಯರಾಗಬಹುದು. ಪ್ರಸ್ತುತ ದಿನಾಂಕ 06.11.2011ರ ನಂತರ ಆಜೀವ ಸದಸ್ಯತ್ವವನ್ನು ನೀಡಲಾಗುವುದಿಲ್ಲ.

- 2.2 ದಾನಿಗಳು (ವ್ಯೇಯಕ್ತಿಕ) ಕನಿಷ್ಠ ರೂ. 2,000–00 ಹಣವನ್ನು ಕರಾವಿಪಗೆ ಕೊಡುವವರನ್ನು ದಾನಿ ಸದಸ್ಯರೆಂದು ಪರಿಗಳಿಸಲಾಗುವುದು. ಅವರು ಕರಾವಿಪದ ಮಹಾಸಭೆಯ ಸದಸ್ಯರಾಗುವರು.
- 2.3 ದಾನಿ ಸಂಸ್ಥೆಗಳು : ಕರಾವಿಪದ ಧೈಯೋದ್ಯೇಶಗಳನ್ನು ಒಪ್ಪಿಕೊಳ್ಳುವ ಹಾಗೂ ಕನಿಷ್ಠ ರೂ. 3,000–00 ಹಣವನ್ನು ನೀಡುವ ಸಂಸ್ಥೆಗಳನ್ನು ದಾನಿ ಸದಸ್ಯ ಸಂಸ್ಥೆ ಎಂದು ಪರಿಗಳಿಸಲಾಗುವುದು ಮತ್ತು ಇಂತಹ ಸಂಸ್ಥೆಗಳಿಗೆ ಕರಾವಿಪದ ಮಹಾಸಭೆಗೆ ಒಬ್ಬ ಸದಸ್ಯರನ್ನು ಕಳುಹಿಸುವ ಹಕ್ಕಿದೆ.
- 2.4 ಎಲ್ಲಾ ಬಗೆಯ ಸದಸ್ಯತ್ವವನ್ನು ಒಪ್ಪಿಕೊಳ್ಳುವ ಅಥವಾ ಸಕಾರಣವಾಗಿ ನಿರಾಕರಿಸುವ ಹಕ್ಕು ಕಾರ್ಯಕಾರಿ ಸಮಿತಿಯದಾಗಿರುತ್ತದೆ.
- 3. ಸದಸ್ಯರ ಹಕ್ಕು ಬಾಧ್ಯತೆಗಳು**
- 3.1 ಕರಾವಿಪದ ಎಲ್ಲ ಸದಸ್ಯರಿಗೂ ಕರಾವಿಪದ ನಿಯತಕಾಲಿಕಗಳೂ ಸೇರಿದಂತೆ ಎಲ್ಲ ಪ್ರಕಟಣೆಗಳನ್ನೂ ಸೇರಿದ್ದು 25ರ ರಿಯಾಲಿಟಿಯೋದನೆ ಪಡೆಯುವ ಹಕ್ಕಿದೆ.
- ಅಜೀವ ಸದಸ್ಯರು ಸೇರಿದಂತೆ ದಾನಿಗಳು (ವ್ಯೇಯಕ್ತಿಕ) ಹಾಗೂ ದಾನಿ ಸದಸ್ಯ ಸಂಸ್ಥೆಗಳು ಕರಾವಿಪದಿಂದ ಪ್ರಕಟವಾಗುವ ಪ್ರತಿಯೊಂದು ನಿಯತಕಾಲಿಕದ ಒಂದೊಂದು ಪ್ರತಿಯನ್ನು ಉಚಿತವಾಗಿ ಪಡೆಯುವ ಹಕ್ಕಿದೆ.
4. ಕರಾವಿಪದ ನೋಂದಾಯಿತ ಕಚೇರಿಯಲ್ಲಿ ಕರಾವಿಪದ ಎಲ್ಲ ಸದಸ್ಯರ ದಾಖಲೆ ಪುಸ್ತಕ ಇರತಕ್ಕದ್ದು.
5. **ಸದಸ್ಯತ್ವಕ್ಕೆ ಕೊನೆಗೊಳ್ಳುವುದು :** ಕಾರ್ಯಕಾರಿ ಸಮಿತಿಯ ಅಭಿಪ್ರಾಯದಲ್ಲಿ ಕರಾವಿಪದ ಹಿತಾಸಕ್ತಿಗೆ ಧಕ್ಕೆ ತರುವುದೆಂದು ಹೋರಿದ ಯಾವುದೇ ಕಾರ್ಯಕ್ಷಾಗಿ ಯಾವುದೇ ಸದಸ್ಯರ ಹೆಸರನ್ನು ಕರಾವಿಪದಾಖಿಲೆಗಳಿಂದ ತೆಗೆದುಹಾಕುವ ಹಕ್ಕು ಕಾರ್ಯಕಾರಿ ಸಮಿತಿಗೆ ಇದೆ. ಹಾಗೆ ಸದಸ್ಯರನ್ನು ಹೊರಗೆ ಹಾಕುವ ಮೊದಲು ಅವರಿಗೆ ಈ ಬಗ್ಗೆ ಸೂಚನೆ ನೀಡಿ ಸಮಜಾಯಾಗಿ ಪಡೆದು ಅನಂತರ ಕಾರಣಗಳನ್ನು ಕೊಟ್ಟಿ ಯುಕ್ತವೆನಿಸಿದಲ್ಲಿ ಸದಸ್ಯತ್ವದಿಂದ ತೆಗೆದುಹಾಕಬಹುದು.
6. **ವಿಜ್ಞಾನ ಪರಿಷತ್ತಿನ ರಚನೆ :**
- 6.1 **ಫಾಟಕ :** ಕರಾವಿಪದ ಧೈಯೋದ್ಯೇಶಗಳಿಗೆ ಬಧ್ಯರಾದ ಹಾಗೂ 18 ವರ್ಷ ಮೀರಿದ ಮತ್ತು ರೂ.25/- ಅಥವಾ ಅದಕ್ಕೂ ಮೇಲ್ಪಟ್ಟಿ ವಾರ್ಷಿಕ ಶುಲ್ಕ ನೀಡುವ 10 ಅಥವಾ ಅದಕ್ಕೂ ಹೆಚ್ಚು ವ್ಯಕ್ತಿಗಳ ಯಾವುದೇ ಗುಂಪು ಕನಾರ್ಕಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸ್ವತಂತ್ರ ಫಟಕವ್ಯಾಂದನ್ನು ರೂಪಿಸಿಕೊಂಡು ಕರಾವಿಪದ ಅನುಮೋದನೆ ಪಡೆಯುವುದು. ಇಂತಹ ಫಟಕಗಳು ತಮ್ಮದೇ ಆದ ಸ್ಥಿರ-ಚರ ಆಸ್ತಿಗಳನ್ನು ಹೊಂದಬಹುದು.
- i) ಫಟಕಗಳು ಕರಾವಿಪದ ಮಾನ್ಯತೆ ಪಡೆಯಲು ರೂ. 100–00 ವಾರ್ಷಿಕ ಶುಲ್ಕವನ್ನು ಕರಾವಿಪಕ್ಕೆ ಸಲ್ಲಿಸತಕ್ಕದ್ದು ಮತ್ತು ಯಾವುದಾದರೂ ಜಿಲ್ಲೆಯಲ್ಲಿ ಜಿಲ್ಲಾ ಸಮಿತಿ ಅಸ್ತಿತ್ವದಲ್ಲಿದ್ದರೆ ಆ ಸಮಿತಿಗೂ ಸಹ ರೂ. 100–00 ನ್ನು ವಾರ್ಷಿಕ ಶುಲ್ಕವಾಗಿ ಸಲ್ಲಿಸತಕ್ಕದ್ದು.
 - ii) ಯಾವುದೇ ಕರಾವಿಪ ಫಟಕದಲ್ಲಿ ಆಯಾ ಫಟಕದ ಸದಸ್ಯರಿಂದ ಚುನಾಯಿತರಾದ ಒಂದು ಆಡಳಿತ ಮಂಡಳಿ ಇರತಕ್ಕದ್ದು. ಫಟಕಕ್ಕೆ ಒಬ್ಬ ಸಂಚಾಲಕನನ್ನು ಸದಸ್ಯರು ಚುನಾಯಿಸತಕ್ಕದ್ದು. ಫಟಕವು ಕರಾವಿಪದಿಂದ ಅನುಮೋದನೆ ಪಡೆದುಹೊಳ್ಳತಕ್ಕದ್ದು. ಈ ಮಂಡಳಿ ಕನಿಷ್ಠ ಮೂರು ವರ್ಷಗಳಿಗೂಮೇ ಮನುಸ್ರಾಜಿತವಾಗಬೇಕು. ಪ್ರತಿ ವರ್ಷ ಫಟಕದ ನೋಂದಣಿಯನ್ನು (ಚಟುವಟಿಕೆಗಳ ವರದಿಯನ್ನು ಹಾಗೂ ನವೀಕರಣ ಶುಲ್ಕವನ್ನು ಸಲ್ಲಿಸಿ) ನವೀಕರಣಗೊಳಿಸುವುದು.

- iii) 18 ವರ್ಷಕ್ಕೆ ಏರದ ವಿದ್ಯಾರ್ಥಿಗಳು ವಾರ್ಷಿಕ ರೂ. 10-00 ನ್ನು ಅಥವಾ ಅದಕ್ಕೂ ಮೇಲ್ಪಟ್ಟಿ ಶುಲ್ಕ ನೀಡಿ ಸದಸ್ಯರಾಗಬಹುದು. ಸಹಸರಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ.
- iv) ಪ್ರತಿಯೊಂದು ಘಟಕವೂ ಕಾರ್ಯಕಾರಿ ಸಮಿತಿಗೆ ಆರ್ಥಿಕ ವರ್ಷದ ವರದಿ ಹಾಗೂ ಆಯವ್ಯಯ ಪತ್ರವನ್ನು ಜುಲೈ 1 ರೊಳಗೆ ಕಳುಹಿಸತಕ್ಕದ್ದು. ಹಾಗೆ ಕಳುಹಿಸದೆ ಇದ್ದ ಪಕ್ಕದಲ್ಲಿ ಘಟಕಗಳು ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳಲ್ಪಡೆ.
- v) ಘಟಕಗಳ ಕಾರ್ಯಚರ್ಚೆಯವರ್ತಕೆಯನ್ನು ಆಗಿಂದಾಗೆ ಪರಿಶೀಲಿಸಿ ಮಾನ್ಯತೆಯನ್ನು ಮಂದುವರೆಸುವ ಅಥವಾ ಬಿಡುವ ಅಧಿಕಾರ ಕರಾವಿಪದ ಕಾರ್ಯಕಾರಿ ಸಮಿತಿಗೆ ಇರುತ್ತದೆ. ಘಟಕದ ಮಾನ್ಯತೆಯನ್ನು ರದ್ದುಪಡಿಸುವ ಮೌದಲು ಸಂಬಂಧಿಸಿದ ಘಟಕದ ಸಂಚಾಲಕರಿಂದ ಸಮಜಾಯಃ ಪಡೆದು ಯುಕ್ತವೆನಿಸಿದ್ದಲ್ಲಿ ಕಾರಣ ನೀಡಿ ನಿರ್ಧಾರ ತೆಗೆದುಕೊಳ್ಳಲಾಗುವುದು.

6.2 ಜಿಲ್ಲಾ ಸಮಿತಿ :

- i) ಒಂದು ಜಿಲ್ಲೆಯಲ್ಲಿ ದಾನಿ ಸದಸ್ಯರು, ದಾನಿ ಸಂಸ್ಥೆಗಳು, ಘಟಕಗಳು ಹಾಗೂ ವಿಜ್ಞಾನ ಕೇಂದ್ರಗಳ ಒಟ್ಟು ಸಂಖ್ಯೆ 10ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಅವರೆಲ್ಲರೂ ಸೇರಿದಂತೆ ಕರಾವಿಪದ ಮಾರ್ಗದರ್ಶನದೊಂದಿಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಸಭೆ ಕರೆದು (10) ಹತ್ತು ಜನರ ಕಾರ್ಯಕಾರಿ ಮಂಡಳಿಯನ್ನೂ ಗೊಂಡ ಜಿಲ್ಲಾ ಸಮಿತಿಯನ್ನು ರಚಿಸಬೇಕು ಮತ್ತು ಜಿಲ್ಲಾ ಸಮಿತಿ ರೂ.500/- ಶುಲ್ಕ ನೀಡಿ ಕರಾವಿಪದ ಅನುಮೋದನೆ ಪಡೆಯಬೇಕು. ಘಟಕದಂತೆ ಜಿಲ್ಲಾ ಸಮಿತಿಯೂ ಸಹ ಕನಿಷ್ಠ ಮೂರು (3) ವರ್ಷಗಳಿಗೊಮ್ಮೆ ಮನರೂಪಿತವಾಗತಕ್ಕದ್ದು.
- ii) ಜಿಲ್ಲಾ ಸಮಿತಿಯ ರಚನೆ ಹಾಗೂ ಮನರೂಪನೆ ಸಂದರ್ಭದಲ್ಲಿ ದಿನಾಂಕ, ಸ್ಥಳ ಹಾಗೂ ಸಮಯ ನಿಗದಿಪಡಿಸಿದ ಪತ್ರವು ಕರಾವಿಪ ಕೇಂದ್ರ ಕಚೇರಿಯಿಂದ ಆಯ್ದಾ ಜಿಲ್ಲೆಯ ಸದಸ್ಯರಿಗೆ ರವಾನೆಯಾಗತಕ್ಕದ್ದು ಮತ್ತು ಕರಾವಿಪ ಕಾರ್ಯಕಾರಿ ಸಮಿತಿಯು ನಾಮಕರಣ ಮಾಡಿದ ಸದಸ್ಯರು ಪ್ರಸ್ತುತ ಜಿಲ್ಲಾ ಸಮಿತಿ ರಚನೆಯಲ್ಲಿ ಕರಾವಿಪದ ಅಧಿಕೃತ ವೀಕ್ಷಕರಾಗಿ ಪಾಲ್ಗೊಳ್ಳತಕ್ಕದ್ದು.
- iii) ಕಾರ್ಯಕಾರಿ ಮಂಡಳಿಯ ಸದಸ್ಯರೆಲ್ಲರೂ ಸೇರಿ ಜಿಲ್ಲಾ ಸಮಿತಿಯ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರುಗಳು, ಕಾರ್ಯದರ್ಶಿ, ಸಹಕಾರ್ಯದರ್ಶಿ, ವಿಜಾಂಚಿ ಇವರುಗಳನ್ನು ಆಯ್ದು ಮಾಡುವುದು. ಸಮಿತಿಯ ಎಲ್ಲ ಪತ್ರವೈಹಾರಗಳನ್ನು ಅಧ್ಯಕ್ಷರು / ಕಾರ್ಯದರ್ಶಿ ನಿರ್ವಹಿಸುವುದು. ಅದರಂತೆ ಸಮಿತಿಯ ಹಣಕಾಸಿನ ಎಲ್ಲ ವ್ಯವಹಾರವನ್ನು ವಿಜಾಂಚಿಯು ಅಧ್ಯಕ್ಷರು / ಕಾರ್ಯದರ್ಶಿಯೊಂದಿಗೆ ಜಂಟಿಯಾಗಿ ನಿರ್ವಹಿಸುವುದು. ಇದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಜಂಟಿ ಖಾತೆಯನ್ನು ತೆರೆಯುವುದು. ಜಿಲ್ಲಾ ಸಮಿತಿಯು ಪ್ರತಿ ವರ್ಷ ನಿಗದಿತ ಸಮಯದಲ್ಲಿ ಸಮಿತಿಯ ಸರ್ವಸದಸ್ಯರ ಸಭೆಯನ್ನು ಕರೆದು ಚರ್ಚೆಯವರ್ತಕೆಗಳ ವರದಿ, ಲೆಕ್ಕಪತ್ರಗಳ ವರದಿ ಇತ್ಯಾದಿ ಮಾಹಿತಿಯನ್ನು ಎಲ್ಲ ಸದಸ್ಯರಿಗೆ ನೀಡಬೇಕು. ಅದರಂತೆ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿಗೂ ಸಹ ವಾರ್ಷಿಕ ಚರ್ಚೆಯವರ್ತಕೆಗಳ ವರದಿ ಹಾಗೂ ಆಯವ್ಯಯ ಪಟ್ಟಿ ವಿವರ ಲೆಕ್ಕಪತ್ರ ವರದಿ ಇತ್ಯಾದಿಗಳನ್ನು ಸಲ್ಲಿಸುವುದು ಅಗತ್ಯ.

ಈ ಕೆಳಕಂಡ ಚಟುವಟಿಕೆಗಳನ್ನು ನಿರ್ವಹಿಸುವುದು ಜಿಲ್ಲಾ ಸಮಿತಿಯ ಹೊಣೆಯಾಗಿದೆ.

1. ಜಿಲ್ಲಾ ಮಟ್ಟದಲ್ಲಿ ವಿಚಾರವೇದಿಕೆ, ಸಭೆ. ಚರ್ಚಾಗೋಷ್ಠೆ, ವಿಚಾರ ಸಂಕಿರಣಗಳನ್ನು ನಡೆಸುವುದು.
2. ಫಟಕಗಳ ಚಟುವಟಿಕೆಗಳನ್ನು ಸಮನ್ವಯಗೋಳಿಸಿ ಅವುಗಳ ಕೆಲಸದಲ್ಲಿ ನೆರವು ನೀಡುವುದು.
3. ವಿಜ್ಞಾನ ಪರಿಷತ್ತಿನ ಧೈಯೋದ್ದೇಶ ಈಡೇರಿಸಲು ಜಿಲ್ಲಾ ಅಧಿಕಾರಿಗಳೊಡನೆ ಸಂಪರ್ಕ ಬೇಕೆಸುವುದು.
4. ಸಮುದಾಯ ವಿಜ್ಞಾನ ಕೇಂದ್ರಗಳನ್ನು ಸಾಫಿಸಲು ಸಹಾಯ ಮಾಡುವುದು.
5. ಕರಾವಿಪ ಕೇಂದ್ರ ಕಚೇರಿಯಿಂದ ಸೂಚಿಸಿದ ಹಾಗೂ ಕರಾವಿಪದ ಧೈಯೋದ್ದೇಶಗಳಿಗೆ ಅನುಗುಣವಾದ ಎಲ್ಲಾ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಅನುಪ್ಯಾನಗೋಳಿಸುವುದು.

6.3 ಮಹಾಸಭೆ (ಜನರಲ್ ಕೌನಿಲ್) :

ಇದರ ರಚನೆ ಹೀಗಿದೆ :

1. ಕ್ರಮವಾಗಿ ಎರಡು ವರ್ಷಗಳ ಅಸ್ತಿತ್ವದಲ್ಲಿರುವ ಎಲ್ಲ ಫಟಕಗಳ ಸಂಚಾಲಕರು
2. ದಾನಿ ಸದಸ್ಯರು (ಪ್ರೇಯಕ್ತಿಕ)
3. ದಾನಿ ಸಂಸ್ಥೆಗಳ ಪ್ರತಿನಿಧಿಗಳು
4. ಕರಾವಿಪ ಕಾರ್ಯಕಾರಿ ಸಮಿತಿ ಸದಸ್ಯರು

6.4 ಈ ಕೆಳಕಂಡವರು ಕರಾವಿಪ ಅಧಿಕಾರಿಗಳಾಗಿರುತ್ತಾರೆ :

- 6.4.1. ಕಾರ್ಯಕಾರಿ ಸಮಿತಿ
- 6.4.2. ಅಧ್ಯಕ್ಷರು
- 6.4.3. ಉಪಾಧ್ಯಕ್ಷರು – ಇಬ್ಬರು
- 6.4.4. ಕಾರ್ಯದರ್ಶಿ
- 6.4.5. ಸಹಕಾರ್ಯದರ್ಶಿ
- 6.4.6. ವಿಜಾಂಚಿ

6.4.1 ಕಾರ್ಯಕಾರಿ ಸಮಿತಿ : ಕರಾವಿಪದ ಕಾರ್ಯಕಲಾಪಗಳು ಹಾಗೂ ಹಣಕಾಸು ನಿರ್ವಹಣೆ ಮತ್ತು ಆಡಳಿತವನ್ನು 27ಕ್ಕೂ ಮೀರದ ಸದಸ್ಯರಿರುವ ಕಾರ್ಯಕಾರಿ ಸಮಿತಿಯು, ಈ ಕೆಳಗೆ ಸೂಚಿಸಿರುವಂತೆ ನಡೆಯುತ್ತದೆ.

- (i) ಕರಾವಿಪದ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ ಪ್ರತಿ ವಿಭಾಗಕ್ಕೆ 6ರಂತೆ ಒಟ್ಟು 24 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಚುನಾಯಿಸಲಾಗುವುದು. 3 ಜನ ಪದನಿಮಿತ್ತ ಸದಸ್ಯರು ಸೇರಿ ಒಟ್ಟು 27 ಜನ ಸದಸ್ಯರಿರುತ್ತಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಕನಾರ್ಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯದರ್ಶಿಯವರು ಅಥವಾ ಮೊಣಾರ್ವಧಿಗಾಗಿ

ನೇಮಕಗೊಂಡ ಅವರ ಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯವರು ಅಥವಾ ಉಪಕಾರ್ಯದರ್ಶಿಯವರು ಅಥವಾ ಅವರ ಪ್ರತಿನಿಧಿಯವರು ಪದನಿರ್ಮಿತ ಸದಸ್ಯರಾಗಿರುತ್ತಾರೆ.

ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಚುನಾವಣಾ ಫಲಿತಾಂಶೆ ಪ್ರಕಟಗೊಂಡ ದಿನದಿಂದ ಮೂರು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ. ಆಯ್ದೀಯಾದ ಸದಸ್ಯರ ಚಾಲ್ತಿ ಅವಧಿಯು ಕಾರ್ಯಕಾರಿ ಸಮಿತಿಯದೇ ಆಗಿರುತ್ತದೆ. ಮೂರು ವರ್ಷಗಳ ಅವಧಿಯ ನಂತರ ಯಾವುದೇ ಕಾರಣದಿಂದ ನಿಗದಿತ ಸಮಯದಲ್ಲಿ ಚುನಾವಣೆಯನ್ನು ನಡೆಸಲು ಸಾಧ್ಯವಾಗಿದ್ದಲ್ಲಿ ಮುಂದಿನ ಮೂರು (3) ತಿಂಗಳಿಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ಆರಂಭಗೊಳಿಸಬೇಕು. ಈ ಮೂರು ತಿಂಗಳ ಅವಧಿಯಲ್ಲಿ ಕಾರ್ಯಕಾರಿ ಸಮಿತಿಗೆ ಯಾವುದೇ ಮಹತ್ವದ ನಿರ್ಣಯ ಕ್ಷೇಗೊಳ್ಳಲು ಅಧಿಕಾರವಿರುವುದಿಲ್ಲ.

ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಕಾರ್ಯದರ್ಶಿ ಹಾಗೂ ವಿಜಾಂಚಿ ಈ ಸಾಫ್ಟ್‌ನಾನ್‌ದಲ್ಲಿರುವ ಯಾವುದೇ ವ್ಯಕ್ತಿ ಸತತವಾಗಿ ವರದು ಅವಧಿಗಳಿಗೆ ಮೀರಿ ಆಯಾ ಅಧಿಕಾರಸಾಫ್ಟ್‌ನಾನ್‌ದಲ್ಲಿರತಕ್ಕದ್ದಲ್ಲ.

ಚುನಾವಣೆ ವರ್ಷದ ವಾರ್ಷಿಕ ಮಹಾಸಭೆ ವೇಳೆಗೆ ಕಾರ್ಯಕಾರಿ ಸಮಿತಿಯು 24 ಜನ ಸದಸ್ಯರನ್ನು ಗುಪ್ತ ಮತದಾನದ ಮೂಲಕ ಚುನಾಯಿಸತಕ್ಕದ್ದು.

ಚುನಾವಣಾ ವರ್ಷದ ವಾರ್ಷಿಕ ಮಹಾಸಭೆಯ ವೇಳೆಗೆ ಕಾರ್ಯಕಾರಿ ಸಮಿತಿಯು 24 ಸದಸ್ಯರನ್ನು ಚುನಾವಣಾ ನಿಯಮಾವಳಿಗೆ ಅನುಗುಣವಾಗಿ ಚುನಾಯಿಸತಕ್ಕದ್ದು. ಮತದಾನದ ವಿಳಿಕೆಯ ಚುನಾವಣಾ ವರ್ಷದ ವಾರ್ಷಿಕ ಮಹಾಸಭೆಯ ನಿರ್ಣಯೋವ್ಯಾದಿನದಂದು ಫಲಿತಾಂಶಗಳು ಪ್ರಕಟಗೊಳ್ಳತಕ್ಕದ್ದು ಮತ್ತು ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸತಕ್ಕದ್ದು. ಈ ವಿಷಯಕ್ಕೆ ಸಂಬಂಧಿಸಿದ ಉಪನಿಯಮಗಳನ್ನು ಕಾರ್ಯಕಾರಿ ಸಮಿತಿ ನಿರ್ಧರಿಸತಕ್ಕದ್ದು. ಹೊಸ ಕಾರ್ಯಕಾರಿ ಸಮಿತಿಯ ಹೊದಲ ಸಭೆಯನ್ನು ಹಿಂದಿನ ಕಾರ್ಯದರ್ಶಿಯು ಚುನಾವಣಾ ಫಲಿತಾಂಶ ಪ್ರಕಟಗೊಂಡ ಒಂದು ವಾರದ ಒಳಗಾಗಿ ಕರೆಯತಕ್ಕದ್ದು.

- (ii) ಕಾರ್ಯಕಾರಿ ಸಮಿತಿಯ ಸಾಂದರ್ಭಿಕ ಖಾಲಿ ಸಾಫ್ಟ್‌ನಾನ್‌ನ್ನು ತುಂಬಲು ಕಾರ್ಯಕಾರಿ ಸಮಿತಿಯು ಮಹಾಸಭೆಯ ಸದಸ್ಯರಲ್ಲಿ ಯಾರನ್ನಾದರೂ ನಾಮಕರಣ ಮಾಡಬಹುದು. ಹಿಂಗೆ ನಾಮಕರಣಗೊಂಡ ಸದಸ್ಯರು ಆ ಕಾರ್ಯಕಾರಿ ಸಮಿತಿಯ ಇನ್ನೊಂದು ಅಧಿಕಾರಾವಧಿಯವರೆಗೆ ತಮ್ಮ ಕಾರ್ಯವನ್ನು ನಿರ್ವಹಿಸತಕ್ಕದ್ದು.

ವಿತರಣೆ : ಪರಿಷತ್ತಿನಲ್ಲಿ ಖಾಲಿ ಸಾಫ್ಟ್‌ನವೆಂದರೆ, ಯಾವುದೇ ಸದಸ್ಯರೊಬ್ಬರ ರಾಜೀನಾಮೆ ಮರಣ ಅಥವಾ ಬಿಂಘಣಿಯಾದಿನ ಉಂಟಾದುದು ಎಂದರ್ಥ.

- (iii) ಪರಿಷತ್ತಿನ ಕಾರ್ಯಕಲಾಪಗಳು ಹಾಗೂ ಹಳಕಾಸು ವಿಷಯಗಳನ್ನು ನಿರ್ವಹಿಸುವಲ್ಲಿ ಕಾರ್ಯಕಾರಿ ಸಮಿತಿಗೆ ಇರುವ ಸಾಮಾನ್ಯ ಅಧಿಕಾರ ಹಾಗೂ ಮಹಾಸಭೆ ಅದಕ್ಕೆ ವಹಿಸಿಕೊಡಬಹುದಾದ ಅಧಿಕಾರಗಳಲ್ಲದೆ ಕಾರ್ಯಕಾರಿ ಸಮಿತಿಗೆ ಈ ಕೆಳಕಂಡ ಅಧಿಕಾರಗಳಿರುತ್ತವೆ.

- ಅ) ನಿರ್ದಿಷ್ಟ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರಲು (7) ಏಳು ಸದಸ್ಯರನ್ನು ಮೀರದ ಹಾಗೆ ಈ ಕೆಳಗೆ ವಿವರಿಸಿದಂತೆ ವಿವಿಧ ಸಮಿತಿ / ಉಪಸಮಿತಿಗಳನ್ನು ರಚಿಸುವುದು.

(1) ಬಾಲವಿಜ್ಞಾನ ಸಂಪಾದಕ ಸಮಿತಿ

(2) ಪ್ರಕಟಣಾ ಸಮಿತಿ

(3) ಮಾನವ ಸಂಪನ್ಮೂಲ ತರಬೇತಿ ಸಮಿತಿ

(4) ಅರ್ಥಕ ಸಮಿತಿ

(5) ಜನವಿಜ್ಞಾನ ಜ್ಞಾನವಳಿ ಸಮಿತಿ

ಎಶೆಂಜ ಸಂದರ್ಭಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚು ಉಪಸಮಿತಿಗಳನ್ನು ರಚಿಸುವುದು. ಅಗತ್ಯವಿದ್ದಲ್ಲಿ ಪ್ರತಿ ಉಪಸಮಿತಿಯು ಆಹ್ವಾನಿತ ಸದಸ್ಯರನ್ನು ಹೊಂದಬಹುದು.

- ಆ) ಕರಾವಿಪ ಕಾರ್ಯದ ಬಗೆಗೆ ಕಾರ್ಯದರ್ಶಿಯು ಒಟ್ಟಿಸಿದ ವರದಿಯನ್ನು ಪರಿಗಣಿಸಿ ಅದನ್ನು ಕರಾವಿಪ ವಾರ್ಷಿಕ ಮಹಾಸಭೆಗೆ ಒಟ್ಟಿಸುವುದು.
- ಇ) ಕಾರ್ಯದರ್ಶಿಯು ಒಟ್ಟಿಸಿದ ಕರಾವಿಪ ಆಡಿಟ್ ಆದ ಆಯವ್ಯಯ ಪತ್ರ ಹಾಗೂ ವಾರ್ಷಿಕ ಮುಂಗಡ ಪತ್ರಗಳನ್ನು ಪರಿಗಣಿಸಿ ಕರಾವಿಪ ವಾರ್ಷಿಕ ಮಹಾಸಭೆಯ ಮುಂದಿರಿಸುವುದು.
- ಈ) ಕರಾವಿಪದ ನಿರ್ದಿಯನ್ನು ಈ ಬಗೆಗೆ ರೂಪಿಸಿರುವ ಉಪನಿಯಮಗಳಿಗೆ ಅನುಗುಣವಾಗಿ ವೆಚ್ಚ ಮಾಡುವ ಅಧಿಕಾರ ನೀಡುವುದು ಮತ್ತು ಮಂಜೂರು ಮಾಡುವುದು.
- ಉ) ಕರಾವಿಪದ ಆಡಳಿತ ಮತ್ತು ಇತರ ಕೆಲಸಗಳಾಗಿ ಅಲ್ಲಾವದಿ ಅಥವಾ ಮೂಳೆ ವಾರ್ಷಿಕ ಮುದ್ರೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು. ಈ ಮುದ್ರೆಗಳ ಸಂಬಳಗಳನ್ನು ನಿಗದಿಪಡಿಸುವುದು. ಕರ್ತವ್ಯಗಳು ಮತ್ತು ಉದ್ಯೋಗ ಕರಾರುಗಳ ನಿರೂಪಣೆ ಹಾಗೂ ಈ ಸ್ಥಾನಗಳಿಗೆ ಸಿಬ್ಬಂದಿ ನೇಮಿಸುವುದು. ಕಾಲಕಾಲಕ್ಕೆ ಅಗತ್ಯವಾದಂತೆ ಸೇವಾ ನಿಯಮಗಳನ್ನು ಪರಿಷ್ಕರಿಸುವುದು.
- ಎ) ಭಾರತ ಸರ್ಕಾರ, ರಾಜ್ಯ ಸರ್ಕಾರ ಇತರ ಸಾರ್ವಜನಿಕ ಹಾಗೂ ಶಿಾಸಗಿ ಸಂಸ್ಥೆ ಅಥವಾ ವೈಕಿಕಿಗಳೂಡನೆ ಕರಾವಿಪ ಧೈಯಗಳನ್ನು ಈಡೇರಿಸುವುದಕ್ಕೆ ಮತ್ತು ಅದರ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡುವುದಕ್ಕೆ ಅಗತ್ಯವಾದ ಒಪ್ಪಂದಗಳನ್ನು ಮತ್ತು ದಶ್ತಿಗಳು, ಗ್ರಾಂಟ್-ಇನ್-ವಡ್ ಕೊಡುಗೆಗಳು ಅಥವಾ ದಾನಗಳನ್ನು ಪರಸ್ಪರ ಒಪ್ಪಂದದ ಕರಾರು ಮತ್ತು ಘರತುಗಳ ಮೇರೆಗೆ ದೊರಕಿಸಿಕೊಳ್ಳುವುದು ಮತ್ತು ಸ್ವೀಕರಿಸುವುದು ಅದರ ಇಂಥಹ ಗ್ರಾಂಟ್-ಇನ್-ವಡ್ ಕೊಡುಗೆಗಳ ಅಥವಾ ದಾನಗಳಿಗೆ ಸಂಬಂಧಿಸಿದ ಘರತುಗಳು ಕರಾವಿಪದ ಧೈಯಗಳಿಗೆ ಮತ್ತು ಈ ನಿಯಮಗಳಿಗೆ ವಿರೋಧವಾಗಿ ಅಥವಾ ಅಸಮಂಜಸವಾಗಿ ಇರಬಾರದು.
- ಏ) ಕರಾವಿಪ ಉದ್ದೇಶ ಮತ್ತು ಕಾರ್ಯಕ್ರಮಗಳಾಗಿ ಅವಶ್ಯವಾಗುವ ಅಥವಾ ಅನುಕೂಲವಾಗುವ ಯಾವುದೇ ಸ್ಥಿರ ಅಥವಾ ಚರ ಸ್ಥಿತಿನ್ನು ದಾನ, ಕ್ರಯ, ಭೋಗ್ಯ ಮತ್ತು ವರದೇ ಕ್ರಮಗಳಿಂದ ಗಳಿಸುವುದು ಮತ್ತು ಕರಾವಿಪಕ್ಕೆ ಸೇರಿದ ಯಾವುದೇ ಕಟ್ಟಡ ಅಥವಾ ಕಟ್ಟಡಗಳನ್ನು ಕರಾವಿಪದ ಉದ್ದೇಶ ಹಾಗೂ ಕಾರ್ಯಕ್ರಮಗಳಿಗೆ ಅನುಗುಣವಾಗಿ ಕಟ್ಟುವುದು, ಬದಲಾಯಿಸುವುದು ಅಥವಾ ನಿರ್ವಹಿಸುವುದು.

- ಎ) ಕರಾವಿಪದ ಯಾವುದೇ ಸ್ಥಿರ ಅಥವಾ ಚರಾಸ್ಟಿಯನ್ನು ಮಾರುವುದು, ವರ್ಗಾಯಿಸುವುದು ಭೋಗ್ಯಕ್ಕೆ ಕೊಡುವುದು ಅಥವಾ ಇನ್ನಾವುದೇ ರೀತಿಯಲ್ಲಿ ವಿಶರಣೆ ಮಾಡುವುದು.
- ಏ) ಭಾರತ ಸರ್ಕಾರ, ರಾಜ್ಯ ಸರ್ಕಾರ, ವಾರ್ಷಿಕ್ ಬ್ಯಾಂಕುಗಳು ಮತ್ತು ಇತರ ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳಿಂದ ಕರಾವಿಪದ ಧೈಯಗಳನ್ನು ಈಡೆರಿಸುವುದಕ್ಕಾಗಿ ಸಾಲ ಪಡೆಯುವುದು ಅಥವಾ ಹಣ ಸಂಗ್ರಹಿಸುವುದು.
- ಒ) ಕಲಂ 6.4.1(iii) ಸಂಘದ ನಿಧಿಯನ್ನು 1961ರ ಆದಾಯ ತೆರಿಗೆ ಅಧಿ ನಿಯಮ 13(1) ಆರ್.ಡಬ್ಲ್ಯೂ.ಎಸ್. 11(5)ರಲ್ಲಿ ನಮೂದಿತವಾಗಿ ರುವ ಅವಕಾಶಗಳಿಗೆ ಹಾಗೂ ಈ ಅಧಿನಿಯಮಗಳಲ್ಲಾಗುವ ಕಾಲಕಾಲಕ್ಕೆ ಬದಲಾವಣೆಗನುಗುಣವಾಗಿ ಹಣ ಮಾಡಲಾಗುವುದು.
- ಓ) ಕರಾವಿಪದ ಧೈಯಗಳನ್ನು ಈಡೆರಿಸಲು ಈ ನಿಯಮಗಳಿಗೆ ಅನುಗುಣವಾಗಿ ಯಾವುದೇ ಅವಶ್ಯಕವಾದ ಕ್ರಮವನ್ನು ಕೈಗೊಳ್ಳುವುದು.
- ಔ) ಫಟಕಗಳಿಗೆ ಹಾಗೂ ಜಿಲ್ಲಾ ಸಮಿತಿಗಳಿಗೆ ಮಾನ್ಯತೆ ನೀಡುವುದು ಹಾಗೂ ಅವುಗಳ ಕಾರ್ಯಚಟುವಟಿಕೆಗಳ ಮೌಲ್ಯಮಾಪನ ಮಾಡುವುದು.
- ಇಂ) ಕರಾವಿಪದ ಧೈಯಗಳ ಸಾಧನೆಗಾಗಿ ಸಂಸ್ಥೆಯ ಆಡಳಿತ ಹಣಕಾಸು ಹಾಗೂ ಇತರ ಕಾರ್ಯಕಲಾಪಗಳನ್ನು ನಡೆಸಲು ಈ ನಿಯಮಗಳಿಗೆ ಮತ್ತು ಸಂಸ್ಥೆಯ ದಾಖಲೆ ಪತ್ರಕ್ಕೆ ಅಸಮಂಜಸವಾಗದಿರುವಂತಹ ಉಪನಿಯಮಗಳನ್ನು ರೂಪಿಸುವ ಮತ್ತು ಅವಶ್ಯವಿದ್ದಂತೆ ಅವುಗಳ ತಿದ್ದುಪಡಿ ಮಾಡುವ ಅಧಿಕಾರವು ಕಾರ್ಯಕಾರಿ ಸಮಿತಿಗೆ ಇರುತ್ತದೆ.
- ಇಂಂ) ಕರಾವಿಪದ ಕಾರ್ಯಕಾರಿ ಸಮಿತಿಯ ಸಭೆಗಳ ಚರ್ಚೆಗಳಲ್ಲಿ ಭಾಗವಹಿಸಲು ವ್ಯಕ್ತಿಗಳನ್ನು ಅಥವಾ ಪರಿಣತರನ್ನು ಆಹ್ವಾನಿಸುವ ಅಧಿಕಾರವು ಕಾರ್ಯಕಾರಿ ಸಮಿತಿಗೆ ಇದೆ.
- ಇಂಂಂ) ಕಾರ್ಯದರ್ಶಿ ಒಂದು ತಿಂಗಳಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಆ ಅವಧಿಗೆ ಅವರ ಕರ್ತವ್ಯಗಳನ್ನು ನಿರ್ವಹಿಸಲು ವ್ಯಕ್ತಿಯನ್ನು ನೇಮಿಸುವ ಹಕ್ಕು ಅಧ್ಯಾತ್ಮರೀತಿಯಿಂದ ಉಂಟಾಗಬಹುದಿದೆ. ಹೀಗೆ ನೇಮಕಗೊಂಡವರಿಗೆ ಉಪನಿಯಮಗಳು ಹಾಗೂ ಕಾರ್ಯಕಾರಿ ಸಮಿತಿಯ ಶಿರೋನಾಮಗಳಿಗೆ ಅನುಗುಣವಾಗಿ ಬ್ಯಾಂಕಿನಲ್ಲಿ ತೆರೆದಿರುವ ಅಕೌಂಟಗಳನ್ನು ನಡೆಸುವ ಅಧಿಕಾರ ಇರುತ್ತದೆ.
- ಇಂಂಂಂ) ಅಧ್ಯಾತ್ಮರೀತಿಯ ನಿರ್ದರ್ಶಿ ಕಾಲ, ದಿನಾಂಕ ಮತ್ತು ಸ್ಥಳಗಳಲ್ಲಿ ಕಾರ್ಯಕಾರಿ ಸಮಿತಿಯ ಕ್ಷಾಲೆಂಡರ್ ವರ್ಷ ಒಂದರಲ್ಲಿ ಕನಿಷ್ಠ ಮೂರು ಬಾರಿಯಾದರೂ ಸಭೆ ನೇರಬೇಕು.
- ಇಂಂಂಂಂ) ಕಾರ್ಯಕಾರಿ ಸಮಿತಿ ಸಭೆಯನ್ನು ಕಾರ್ಯದರ್ಶಿ ಅಥವಾ ಈ ಕೆಲಸಕ್ಕಾಗಿ ಕಾರ್ಯದರ್ಶಿಯ ಅಧಿಕಾರ ವಹಿಸಿಕೊಟ್ಟ ಯಾವುದೇ ಅಧಿಕಾರಿಯ ಸಹಿಯಲ್ಲಿ ಸೂಚನಾ ಪತ್ರದ ಮೂಲಕ ಕರೆಯತಕ್ಕದ್ದು. ಕಾರ್ಯಕಾರಿ ಸಮಿತಿಯ ಪ್ರತಿ ಸದಸ್ಯರಿಗೂ, ಸದಸ್ಯರ ರಿಜಿಸ್ಟ್ರಿಸ್ಟ್ರೇಶನ್ ವಿಳಾಸಕ್ಕೆ ಸ್ವೀಡ್ ಮೋಸ್ಟ್ / ಕೋರಿಯರ್ ಮೂಲಕ ಸೂಚನಾ ಪತ್ರ ತಲುಪುವಂತೆ ಕಳುಹಿಸಬೇಕು.

(ಕಾರಣ : ಸರ್ಟಿಫಿಕೇಟ್ ಆವ್ ಮೋಸ್ಟ್‌ಇಂಗ್ ವ್ಯವಸ್ಥೆಯನ್ನು ಅಂಚೆ ಇಲಾಖೆ ರದ್ದುಗೊಳಿಸಿದೆ).

ix) ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೂಕ್ತ ತರಾವು ಕೈಗೊಂಡು ಅಗತ್ಯ ಬೀಳುವಪ್ಪು ಅವಧಿಯವರೆಗೆ ಯಾವುದೇ ಅಥವಾ ಎಲ್ಲ ಅಧಿಕಾರಗಳನ್ನು ಕರಾವಿಪದ ಅಧ್ಯಕ್ಷರಿಗೆ ವಹಿಸುವುದು. ಸಭೆಗೆ ಹೋರಂ ಇರಬೇಕಾದರೆ ಒಟ್ಟು ಸದಸ್ಯರ ಸಂಖ್ಯೆಯ ನಾಲ್ಕನೇ ಒಂದು ಭಾಗದ ಸಂಖ್ಯೆಯಪ್ಪು ಸದಸ್ಯರಾದರೂ ಬಂದಿರಬೇಕು. ಹೀಗೆ ಒಂದು ಸಭೆಯಲ್ಲಿ ಹೋರಂ ಇಲ್ಲದಿದ್ದರೆ ಸಭೆಯನ್ನು ಅರ್ಥ ಗಂಟೆ ಕಾಲ ಮುಂದು ಹಾಕಬಹುದು. ಅನಂತರ ಹೋರಂ ಇಲ್ಲದಿದ್ದರೂ ಸಭೆ ನಡೆಯುತ್ತದೆ. ಅಧ್ಯಕ್ಷರು ಇಚ್ಛೆಪಟ್ಟಲ್ಲಿ ಕಾರ್ಯಕಾರಿ ಸಮಿತಿಯು ಪತ್ರಗಳನ್ನು ಪರಿಶೀಲಿಸಿ ತುರ್ತು ವಿಷಯಗಳನ್ನು ನಿರ್ದರ್ಶಿಸಬಹುದು. ಈ ರೀತಿ ಕೈಗೊಂಡ ನಿರ್ಣಯಗಳು ಮತ್ತು ತೀವ್ರಾನಗಳನ್ನು ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ವರದಿ ಮಾಡತಕ್ಕದ್ದು.

x) ಕರಾವಿಪದ ಚುನಾವಣಾ ನಿಯಮಗಳು : ಅನುಬಂಧ-1 ರಲ್ಲಿ.

6.4.2 ಅಧ್ಯಕ್ಷರು : ಕರಾವಿಪ ಅಧ್ಯಕ್ಷರನ್ನು ಕಾರ್ಯಕಾರಿ ಸಮಿತಿಯ ಸದಸ್ಯರು ಆ ಸಮಿತಿಯ ಮೊದಲ ಸಭೆಯಲ್ಲಿ ಚುನಾಯಿಸತಕ್ಕದ್ದು. ಅಧ್ಯಕ್ಷರಿಗೆ ಕರಾವಿಪ ಕಾರ್ಯಕಲಾಪಗಳ ಮೇಲೆ ಸಾಮಾನ್ಯ ನಿಯಂತ್ರಣ ಹಾಗೂ ಅಧಿಕಾರಗಳಿರುತ್ತವೆ ಮತ್ತು ಅವರು ಕಾರ್ಯಕಾರಿ ಸಮಿತಿ ಹಾಗೂ ಮಹಾಸಭೆಗಳ ಅಧ್ಯಕ್ಷತೆ ವಹಿಸತಕ್ಕದ್ದು.

6.4.3 ಉಪಾಧ್ಯಕ್ಷರು : ಕರಾವಿಪಗೆ ಇಬ್ಬರು ಉಪಾಧ್ಯಕ್ಷರು ಇರತಕ್ಕದ್ದು. ಕಾರ್ಯಕಾರಿ ಸಮಿತಿಯ ತನ್ನ ಮೊದಲನೆಯ ಸಭೆಯಲ್ಲಿ ಇವರುಗಳನ್ನು ಚುನಾಯಿಸತಕ್ಕದ್ದು. ಅಧ್ಯಕ್ಷರು ಹಾಜರಿಲ್ಲದಿದ್ದರೆ ಕಾರ್ಯಕಾರಿ ಸಮಿತಿಯ ಆಳಂತಿಯಂತೆ ಇಬ್ಬರಲ್ಲಿ ಒಬ್ಬ ಉಪಾಧ್ಯಕ್ಷರು ಕರಾವಿಪದ ಕಾರ್ಯಕಲಾಪಗಳ ಮೇಲಿನ ಸಾಮಾನ್ಯ ನಿಯಂತ್ರಣವನ್ನು ನಿರ್ವಹಿಸತಕ್ಕದ್ದು ಮತ್ತು ಕಾರ್ಯಕಾರಿ ಸಮಿತಿ ಹಾಗೂ ಮಹಾಸಭೆಗಳಲ್ಲಿಯೂ ಅಧ್ಯಕ್ಷತೆ ವಹಿಸತಕ್ಕದ್ದು.

6.4.4 ಕಾರ್ಯದರ್ಶಿ / ಸಹಕಾರ್ಯದರ್ಶಿ, ಖಿಜಾಂಚಿ : ಕಾರ್ಯಕಾರಿ ಸಮಿತಿಯ ತನ್ನ ಮೊದಲ ಸಭೆಯಲ್ಲಿ ಕಾರ್ಯದರ್ಶಿ, ಸಹಕಾರ್ಯದರ್ಶಿ ಮತ್ತು ಖಿಜಾಂಚಿಯನ್ನು ಚುನಾಯಿಸತಕ್ಕದ್ದು. ಕಾರ್ಯದರ್ಶಿಯೇ ಕರಾವಿಪದ ಪ್ರಥಾನ ಕಾರ್ಯನಿರ್ವಾಹಕ ಅಧಿಕಾರಿ. ಕಾರ್ಯದರ್ಶಿ ಅಥವಾ ಸಹಕಾರ್ಯದರ್ಶಿ ಇವರಲ್ಲಿ ಯಾರಾದರೊಬ್ಬರು ಬೆಂಗಳೂರಿನಲ್ಲಿ ವಾಸ ಮಾಡಬೇಕು. ಕಾರ್ಯದರ್ಶಿಯು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕರಾವಿಪದ ಹೆಸರಿನಲ್ಲಿ ಜಂಟಿಶಾತೆಯನ್ನು ತೆಗೆದು ಅದನ್ನು ಕಾರ್ಯಕಾರಿ ಸಮಿತಿಯ ತೀವ್ರಾನಗಳು ಮತ್ತು ಸಂಬಂಧಪಟ್ಟ ಉಪನಿಯಮಗಳಿಗೆ ಅನುಗುಣವಾಗಿ ನಡೆಸತಕ್ಕದ್ದು. ಕಾರ್ಯದರ್ಶಿಯು ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಮಿತಿಗೆ ಅವಶ್ಯಕವೆಂದು ತೋರಿದ ಕಲಮುಗಳಿಗೆ ವೆಚ್ಚ ಮಾಡುವ ಅಧಿಕಾರವು ಕಾರ್ಯದರ್ಶಿಗಿರುತ್ತದೆ. ಈ ಉದ್ದೇಶಕ್ಕಾಗಿ ಕಾರ್ಯಕಾರಿ ಸಮಿತಿ ನಿರ್ದರ್ಶಿಸಿದಂತೆ ಒಂದು ಅಲ್ಲ ಸಾದಿಲ್ಲಾರು ನಿರ್ದಿಯನ್ನು ಕಾರ್ಯದರ್ಶಿಗೆ ಒದಗಿಸಲಾಗುತ್ತದೆ. ಆದರೆ ಅನಿರೀಕ್ಷಿತ ಹಾಗೂ ತುರ್ತು ವೆಚ್ಚಗಳಿಂದ ಪಕ್ಷದಲ್ಲಿ ಕಾರ್ಯದರ್ಶಿಯು ಅಧ್ಯಕ್ಷರ ಅನುಮತಿ ಪಡೆದು ರೂ. 1.00 ಲಕ್ಷಕ್ಕೂ ಮೇರದಂತೆ ವೆಚ್ಚ ಮಾಡಬಹುದು.

ಅಧ್ಯಕ್ಷರೊಡನೆ ಸಮಾಲೋಚಿಸಿ ನಿಯಮಗಳಿಗನುಸಾರವಾಗಿ ಕಾರ್ಯದರ್ಶಿಯು ಕಾರ್ಯಕಾರಿ ಸಮಿತಿ ಸಭೆ ಮತ್ತು ಮಹಾಸಭೆಗಳನ್ನು ಅವಶ್ಯವಿದ್ದಂತೆ ಕರೆಯಬಹುದು.

i) ಕರಾವಿಪದ ನಗದು ಹಣ, ನಗನಾಣ್ಯಗಳು ಮತ್ತು ಸಂಬಂಧಿತ ಅಕ್ಷೇಂದ್ರ ಪ್ರಸ್ತರಕಗಳು, ರಸೀತಿ ಪುಸ್ತಕಗಳು, ಸಲ್ಲಿಕೆಗಳು ಖಿಜಾಂಚಿ ಸುಪರ್ದಿನಲ್ಲಿ ಮಾತ್ರ ಇರತಕ್ಕದ್ದು.

- ii) ಕರಾವಿಪದ ಹಣಕಾಸು ವ್ಯವಹಾರಗಳ ಬಗೆಗೆ ವಿಜಾಂಚಿಯು ಸರಿಯಾದ ದಾಖಿಲೆಗಳನ್ನು ಮತ್ತು ಲೆಕ್ಕೆ ಪ್ರಸ್ತುತಿಗಳನ್ನು ಇಡತಕ್ಕದ್ದು ಮತ್ತು ಅವುಗಳನ್ನು ಸಮಿತಿಯ ಸಭೆಗಳ ಮುಂದಿರಿಸಿ ಅದರ ಒಟ್ಟಿಗೆ ಪಡೆಯತಕ್ಕದ್ದು.
- iii) ಸಂಖದ ಎಲ್ಲ ಲೆಕ್ಕಪತ್ರಗಳನ್ನು ನಿಯತವಾಗಿ ನಿವ್ಯಾಹಿಸಲಾಗುವುದು ಹಣಕಾಸಿನ ಲೆಕ್ಕಪತ್ರವನ್ನು ವಿಜಾಂಚಿ ನಿಯತವಾಗಿ ಲೆಕ್ಕಪರಿಶೋಧನೆ (ಆಡಿಟ್) ಮಾಡಿಸಬೇಕು. 31ರ ಮಾರ್ಚ್ ಅವಧಿಗೆ ಪ್ರತಿ ವರ್ಷವೂ ಲೆಕ್ಕ ವರ್ಷವನ್ನು ಮುಕ್ತಾಯಗೊಳಿಸಿ ಇದನ್ನು ನೋಂದಿತ ಚಾಟಿಸ್‌ಡೌ ಅಕೌಂಟಿಂಟರಿಂದ ಲೆಕ್ಕಪರಿಶೋಧನೆ (ಆಡಿಟ್) ಮಾಡಿಸಬೇಕು.

7. ಕರಾವಿಪದ ಆದಾಯ ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ :

- ಘಟಕಗಳ ಕೊಡುಗೆ
- ವಿವಿಧ ಸದಸ್ಯತ್ವ ಶುಲ್ಕಗಳು
- ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಇತರ ಸಂಸ್ಥೆಗಳಿಂದ ಬಂದ ಸಹಾಯಧನ
- ಇತರ ಆಕರ್ಗಳಿಂದ ಪಡೆದ ದಾನಗಳು ಮತ್ತು ಸಹಾಯಧನ.

8. ಮಹಾಸಭೆ

- 8.1 ಕರಾವಿಪದ ವಾರ್ಷಿಕ ಮಹಾಸಭೆಯು ಪ್ರತಿ ವರ್ಷ ಅಧ್ಯಕ್ಷರು ನಿಣಾಯಿಸಿರುವ ದಿನಾಂಕ ವೇಳೆ ಮತ್ತು ಸ್ಥಳದಲ್ಲಿ ನಡೆಯತಕ್ಕದ್ದು. ವಾರ್ಷಿಕ ಮಹಾಸಭೆ ಎಂದು ಕರೆಯಲ್ಪಡುವ ಈ ಸಭೆಯಲ್ಲಿ ಕರಾವಿಪದ ಹಿಂದಿನ ವರ್ಷದ ಕಾರ್ಯನಿರ್ವಹಣೆಯ ವರದಿಯ ಜೊತೆಗೆ ಆಡಿಟ್ ಆದ ಆಯವ್ಯಯ ಪತ್ರ ವರಮಾನ ಮತ್ತು ವಿಚ್ಯಾಗಳ ವರದಿ, ಆಡಿಟರ್ ಅವರ ವರದಿ ಮತ್ತು ಕಾರ್ಯಕಾರಿ ಸಮಿತಿಯ ಮಂಡಿಸುವ ಇತರ ವಿಷಯಗಳನ್ನು ಸಭೆಯ ಮಂಜೂರಾತಿಗೋಣರ ಒಟ್ಟಿಸತಕ್ಕದ್ದು.
- 8.2 ವಾರ್ಷಿಕ ಮಹಾಸಭೆಯಲ್ಲದೆ ಅವಶ್ಯವಿದ್ದಲ್ಲಿ ಅಧ್ಯಕ್ಷರ ತೀರ್ಮಾನದ ಮೇರೆಗೆ ಮಹಾಸಭೆಯು ಆಗಿಂದಾಗೆ ಸೇರಬಹುದು.
- 8.3 ಪ್ರಥಮ ವಾರ್ಷಿಕ ಸಭೆಯು ಕರಾವಿಪದ ನೋಂದಾಯಿಸಲ್ಪಟ್ಟ 24 ತಿಂಗಳೊಳಗೆ ಸೇರತಕ್ಕದ್ದು. ಮುಂದಿನ ಮಹಾಸಭೆಯು ಮೊದಲನೆ ವಾರ್ಷಿಕ ಮಹಾಸಭೆ ಸೇರಿದ ಕ್ಷಾಲೆಂಡರ್ ವರ್ಷ ಮುಗಿದ 9 ತಿಂಗಳೊಳಗೆ ಸೇರತಕ್ಕದ್ದು. ಆ ನಂತರ ಪ್ರತಿ ಆರ್ಥಿಕ ವರ್ಷ ಮುಳೆದ ಮೇಲೆ 9 ತಿಂಗಳೊಳಗೆ ವಾರ್ಷಿಕ ಮಹಾಸಭೆ ಸೇರತಕ್ಕದ್ದು.
- 8.4 ಅಧ್ಯಕ್ಷರ ಅಥವಾ ಮಹಾಸಭೆ ಸದಸ್ಯ ಸಂಖ್ಯೆಯ ನಾಲ್ಕನೇ ಒಂದು ಭಾಗ ಸದಸ್ಯರ ಕೋರಿಕೆಯ ಮೇರೆಗೆ ವಿಶೇಷ ಮಹಾಸಭೆಯನ್ನು ಕರೆಯತಕ್ಕದ್ದು. ಇದಕ್ಕಾಗಿ ಸಭೆಯನ್ನು ಯಾವ ಉದ್ದೇಶಕ್ಕಾಗಿ ಕರೆಯಬೇಕೆಂಬುದನ್ನು ಅವರು ಲಿಖಿತ ಮೂಲಕ ಕಾರ್ಯದರ್ಶಿಗೆ ತಿಳಿಸತಕ್ಕದ್ದು. ಈ ಕೋರಿಕೆ ಒಂದ ಹತ್ತು ದಿನಗಳೊಳಗೆ ಕಾರ್ಯದರ್ಶಿಯ ಕಾರ್ಯಕಾರಿ ಸಮಿತಿಯೊಡನೆ ಸಮಾಲೋಚನೆ ನಡೆಸಿ ಉದ್ದೇಶಿತ ವಿಷಯದ ಪರಿಶೀಲನೆಗಾಗಿ ಕೋರಿಕೆ ಒಂದ 40 ದಿನಗಳೊಳಗೆ ಗೊತ್ತಾದ ದಿವಸ ಸಭೆಯನ್ನು ಸಮಾವೇಶಗೊಳಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು.
- 8.5 ಕರಾವಿಪದ ಎಲ್ಲ ಸಭೆಗಳನ್ನು ಕಾರ್ಯದರ್ಶಿ ಅಥವಾ ಕಾರ್ಯದರ್ಶಿಯವರು ಅರ್ಥಕಾರ ವಹಿಸಿಕೊಟ್ಟವರ ರುಚು ಹಾಕಿದ ನೋಟೀಸುಗಳ ಮೂಲಕ ಕರೆಯತಕ್ಕದ್ದು.

- 8.6 ಕರಾವಿಪ ಸಭೆ ಕರೆಯುವ ಪ್ರತಿ ನೋಟೀಸಿನಲ್ಲೂ ಇಂತಹ ಸಭೆಗಳು ಸೇರುವ ದಿನಾಂಕ ವೇಳೆ ಹಾಗೂ ಸ್ಥಳಗಳನ್ನು ನಮೂದಿಸಿರಬೇಕು ಮತ್ತು ಸದಸ್ಯರ ರಚಿಸ್ತಿರಿನಲ್ಲಿ ಕೊಟ್ಟಿರುವ ಪತ್ರಿಯೊಬ್ಬ ಸದಸ್ಯರ ವಿಳಾಸಕ್ಕೂ ವಾರ್ಷಿಕ ಮಹಾಸಭೆ ಸೇರುವ ದಿನಾಂಕಕ್ಕೆ ಸ್ಪಷ್ಟವಾಗಿ 21 ದಿನಗಳಿಗೆ ಕಡಿಮೆ ಇಲ್ಲದಷ್ಟು ಕಾಲ ಮುಂಚಿತವಾಗಿ ಸಾಮಾನ್ಯ ಅಂಚೆಯ ಮೂಲಕ ನೋಟೀಸನನ್ನು ತಲುಪಿಸತಕ್ಕದ್ದು. ಅದರಂತೆ ಮಹಾಸಭೆಯ ಸೂಚನಾಪತ್ರವನ್ನು ಕರಾವಿಪದ ಅಂತರ್ಜಾಲ ತಾಣ (ವೆಬ್‌ಸೈಟ್) ದಲ್ಲಿಯೂ ಸಹ ಸದಸ್ಯರ ಗಮನಕ್ಕಾಗಿ ಪ್ರಕಟಿಸುವದು.
- 8.7 ಎಲ್ಲ ಸಾಮಾನ್ಯ ಹಾಗೂ ಏತೇಷ ಸಭೆಗಳಲ್ಲಿ ಅಧ್ಯಕ್ಷರು ಅಧ್ಯಕ್ಷತೆವಹಿಸತಕ್ಕದ್ದು. ಅವರ ಗೈರುಹಾಜರಿಯಲ್ಲಿ ಉಪಾಧ್ಯಕ್ಷರಲ್ಲಿ ಒಬ್ಬರು ಅಧ್ಯಕ್ಷತೆ ವಹಿಸತಕ್ಕದ್ದು. ಈ ಮೂವರ ಗೈರುಹಾಜರಿಯಲ್ಲಿ ಈ ಉದ್ದೇಶಕ್ಕಾಗಿ ಬುನಾಯಿತರಾದ ಸದಸ್ಯರೊಬ್ಬರು ಅಧ್ಯಕ್ಷತೆ ವಹಿಸತಕ್ಕದ್ದು.
- 8.8 ಕೋರಮ್ಮಿಗೆ ಸದಸ್ಯ ಸಂಖ್ಯೆಯ ನಾಲ್ಕನೇ ಒಂದು ಭಾಗ ಹಾಜರಿರಬೇಕು. ಒಂದು ವೇಳೆ ಸಭೆಯಲ್ಲಿ ಕೋರಂ ಇಲ್ಲದಿದ್ದರೆ ಸಭೆಯನ್ನು ಅಧ್ಯಕ್ಷ ಗಂಟೆ ಕಾಲ ಮುಂದೂಡಬೇಕು. ಅನಂತರ ಕೋರಂ ಇಲ್ಲದಿದ್ದರೂ ಸಭೆಯನ್ನು ನಡೆಸತಕ್ಕದ್ದು.
- 8.9 ಪ್ರತಿ ವರ್ಷಕ್ಕೆ ಒಂದು ಬಾರಿ ಕರಾವಿಪದ ಮಹಾಸಭೆ ಸೇರಿದ 14ನೇಯ ದಿವಸ ಅದಕ್ಕೂ ಮುಂಚೆ ಕನಾರ್ಟಿಕ ಸೌಸ್ಯಟೀಸ್ ರಿಜಿಸ್ಟ್ರೇಷನ್ ಆಕ್ಸ್ 1960ರ 13ನೇ ಸೆಪ್ಟೆಂಬರ್ ನಿಂದ ನಮೂದಿಸಿರುವಂತೆ ಪತ್ರಗಳ ಪಟ್ಟಿಯನ್ನು ರಿಜಸ್ಟ್ರಾರ್ ಆಫ್ ಸೌಸ್ಯಟೀಸ್ ಅವರಿಗೆ ಸಲ್ಲಿಸತಕ್ಕದ್ದು.
- 8.10 ಕರಾವಿಪ ವಾರ್ಷಿಕ ಲೆಕ್ಕಪತ್ರಗಳನ್ನು ಆಡಿಟ್ ಮಾಡಲು ಚಾಟ್‌ಡ್ರೋ ಅಕೌಂಟೆಂಟ್‌ಗಳನ್ನು ವಾರ್ಷಿಕ ಮಹಾಸಭೆಯಲ್ಲಿ ನೇಮುಕ ಮಾಡತಕ್ಕದ್ದು.
- 8.11 ಕರಾವಿಪ ಸಂಸ್ಥೆಯನ್ನು ವಿಸರ್ಜಿಸಿದಾಗ ವಿಸರ್ಜನಾ ದಿನಾಂಕಕ್ಕೆ ಸಂಬಂಧಿಸಿದಂತೆ ಇರುವ ಯಾವುದೇ ಅಸ್ತಿಯನ್ನು ಸಾಲ / ಯೂಗಳೇನಾದರೂ ಇದ್ದಲ್ಲಿ ಅವುಗಳನ್ನು ತೀರಿಸಿದ ಬಳಿಕ ಯಾವುದೇ ಸಂದರ್ಭದಲ್ಲಿಯೂ ಸಂಸ್ಥೆಯ ಸದಸ್ಯರಿಗೆ / ಆಡಳಿತ ಮಂಡಳಿಯ ಸದಸ್ಯರಿಗೆ / ಸರ್ಕಾರದ ಪ್ರತಿನಿಧಿಗೆ ವರ್ಗಾಯಿಸುವಂತಿಲ್ಲ. ಇದರ ಬದಲಾಗಿ ಅಸ್ತಿಯನ್ನು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಹಾಜರಿದ್ದ ಸದಸ್ಯರಲ್ಲಿ 3/5ರಷ್ಟು ಸದಸ್ಯರು ಮತ ಹಾಕಿ ನಿರ್ಣಯಿಸಿದ ಬಳಿಕ ಮಹಾಸಭೆ / ಏತೇಷ ಮಹಾಸಭೆಯ ಒಟ್ಟಿಗೆ ಪಡೆದು ಸಂಘ ಸಂಸ್ಥೆಗಳ ನೋಂದಣಿ ಅಧಿನಿಯಮ 1960ರ 32ನೇ ಕಲಂನ ರೀತ್ಯ ಕನಾರ್ಟಿಕ ರಾಜ್ಯ ವಿಜ್ಞಾನ ಪರಿಷತ್ತಿನಂತೆ ಸಮಾನ ಧೇಯೋದ್ದೇಶಗಳನ್ನು ಹೊಂದಿದ ಹಾಗೂ ಆದಾಯ ತೆರಿಗೆ ಅಧಿನಿಯಮ 80ಜಿ ರಂತೆ ಮಾನ್ಯತೆ ಪಡೆದ ಚಾರಿಟೆಬಲ್ ಟ್ರಿಸ್ಟ್ / ಸಂಸ್ಥೆಗ ವರ್ಗಾಯಿಸತಕ್ಕದ್ದು.
- 8.12 ತಿದ್ದುಪಡಿಯನ್ನು ಸಂಘದ ನಿವೇದನಾ ಪತ್ರ / ಉಪನಿಯಮ / ನಿಯಮಗಳು - ಇವುಗಳಿಗೆ ತಿದ್ದುಪಡಿಯನ್ನು ಮಾಡಲಾಗದು. ಹೀಗೆ ಮಾಡುವುದು 1961ರ ಆದಾಯ ತೆರಿಗೆ ಅಧಿನಿಯಮದ ವಿಭಾಗ 2(15) 11, 12 ಮತ್ತು 13 ಮತ್ತು 80(ಜಿ) ಹಾಗೂ ಇವುಗಳಿಗೆ ಕಾಲ ಕಾಲಕ್ಕೆ ಆಗುವ ತಿದ್ದುಪಡಿಯನ್ನು ಕ್ರಮೋಲ್ಲಂಫನೆಯೆನಿಸುತ್ತದೆ. ಆದಾಯ ತೆರಿಗೆ ಆಯುಕ್ತರ ಮೂವಾನುಮತಿಯಿಲ್ಲದೆ ಮುಂದೆ ಯಾವ ತಿದ್ದುಪಡಿಯನ್ನು ಮಾಡಲಾಗದು.
- 8.13 ಸಂಘದ ಆದಾಯವು ಜಾತಿ / ಪಂಥ / ಧರ್ಮ ಯಾವುದೇ ಇರಲಿ ಎಲ್ಲರಿಗೂ ದೊರೆಯಬಹುದಾಗಿದೆ.

8.14 ಸಂಘದ ಆದಾಯವನ್ನು ಸಂಘದ ಗುರಿ ಸಾಧನೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಲ್ಲದೇ ಅದರ ಭಾಗಾಂಶವನ್ನು ಟ್ರಿಸ್ಟ್ / ಸಂಘದ ಸದಸ್ಯರಿಗೆ, ಆದಾಯ ಬಡ್ಡಿಯ ಪಾಲು ಇವುಗಳ ರೂಪದಲ್ಲಿ ವಿಶೇಷ ಮಹಾಸಭೆ.

9. ವಿಶೇಷ ಮಹಾಸಭೆ :

- 9.1 ಸಂಘದ ಲಿಖಿತ ದಾವಿಲೆ ಪತ್ರಗಳನ್ನು ಅದರಲ್ಲಿ ಪ್ರಸ್ತಾಫಿಸಿರುವ ಉದ್ದೇಶಗಳಿಗಾಗಿ ಅಥವಾ ಕನಾಟಕ ಸೋಸೈಟೀಸ್ ರಿಜಿಸ್ಟ್ರೇಷನ್ ಆಷ್ಟು 1960 ಸೆಕ್ಷನ್ 3ರಲ್ಲಿ ನಮೂದಿಸಿರುವಂತೆ ಇತರ ಉದ್ದೇಶಗಳಿಗಾಗಿ ಬದಲಾಯಿಸುವುದು, ವಿಸ್ತರಿಸುವುದು, ಸಂಕ್ಷಿಪ್ತಗೊಳಿಸುವುದು ಕರಾವಿಪ ಕಾರ್ಯಕಾರಿ ಸಮಿತಿಗೆ ಅವಶ್ಯವೇನಿಸಿದರೆ, ಸಮಿತಿಯು ಈ ಪ್ರಸ್ತಾಪವನ್ನು ಮಹಾಸಭೆ ಸದಸ್ಯರಿಗೆ ಲಿಖಿತ ಅಥವಾ ಮುದ್ರಿತ ವರದಿಯ ಮೂಲಕ ಒಬ್ಬಿಸತಕ್ಕದ್ದು ಮತ್ತು ಕಾನೂನು ಹಾಗೂ ನಿಬಂಧನೆಗಳಿಗೆ ಅನುಗುಣವಾಗಿ ವಿಶೇಷ ಮಹಾಸಭೆಯನ್ನು ವಿಷಯದ ಪರಿಗಣನೆಗಾಗಿ ಕೂಡಿಸತಕ್ಕದ್ದು. ಇಂತಹ ವರದಿಗಳು ಖುದಾಗಿ ಅಥವಾ ಸಾಮಾನ್ಯ ಅಂಚೆ ಮೂಲಕ ಹಾಗೂ ಕರಾವಿಪದ ಅಂತರ್ಜಾಲ ತಾಣ (ವೆಬ್ಸೈಟ್) ದಲ್ಲಿಯೂ ಪ್ರಕಟಿಸುವ ಮೂಲಕ ಮಹಾಸಭೆಯ ಪ್ರತಿಯೊಬ್ಬ ಸದಸ್ಯರಿಗೂ, ಕಾರ್ಯಕಾರಿ ಸಮಿತಿಯು ವಿಷಯ ಪರಿಗಣನೆಗಾಗಿ ಕರೆದ ವಿಶೇಷ ಮಹಾಸಭೆ ಸೇರುವ 21 ದಿನಗಳಿಗೆ ಮುಂಚಿತವಾಗಿ ತಲುಪಿದರೆ ವಿನಾ ಮತ್ತು ಈ ವಿಷಯಕ್ಕೆ ವಿರೋಧವಾಗಿ ಹಾಕಿದ ಮತಗಳಿಧರೆ ಅದಕ್ಕೆ ಮೂರರಷ್ಟು ಸಂಖ್ಯೆಗಿಂತ ಕಡಿಮೆ ಇಲ್ಲದಂತೆ ಅರ್ಹತೆಯಿಂಳು ಸದಸ್ಯರು ಪ್ರಸ್ತಾಪದ ಪರವಾಗಿ ಮತ ನೀಡಿ ಒಬ್ಬಿಗೆ ಕೊಟ್ಟರೆ ಮಾತ್ರ ಅಂಗೀಕೃತವೆಂದು ಪರಿಗಣಿಸಲಾಗುತ್ತದೆ.
- 9.2 ಕರಾವಿಪದ ಹೆಸರು ಹಾಗೂ ನಿಯಮ ಮತ್ತು ನಿಬಂಧನೆಗಳ ತಿದ್ದುಪಡಿ ಮಾಡಬೇಕಂದು ಕರಾವಿಪದ ಕಾರ್ಯಕಾರಿ ಸಮಿತಿಗೆ ಅವಶ್ಯವೇನಿಸಿದರೆ ಇದನ್ನು ಸಮಿತಿಯು ವಿಶೇಷ ಮಹಾಸಭೆಯಲ್ಲಿ ಮಂಡಿಸಬೇಕು. ಇದಕ್ಕಾಗಿ ಸಾಮಾನ್ಯ ಅಂಚೆ ಮೂಲಕ ಕರಾವಿಪದ ಪ್ರತಿ ಸದಸ್ಯರಿಗೂ ವಿಶೇಷ ಮಹಾಸಭೆಯು ಸೇರುವ 21 ದಿನಗಳಿಗೆ ಮುಂಚಿತವಾಗಿ ತಲುಪುವಂತೆ ನೋಟೀಸು ಕಳುಹಿಸಬೇಕು. ತಿದ್ದುಪಡಿ ಮಾಡಲು ಉದ್ದೇಶಿಸಿದ ನಿರ್ವಿರವಾದ ಮಾಹಿತಿಯನ್ನು ಕರಾವಿಪದ ಅಂತರ್ಜಾಲ ತಾಣ (ವೆಬ್ಸೈಟ್) ದಲ್ಲಿಯೂ ಸದಸ್ಯರ ಗಮನಕ್ಕಾಗಿ ಪ್ರಕಟಿಸಬೇಕು. ತಿದ್ದುಪಡಿಯನ್ನು ಸೂಚಿಸುವ ನಿರ್ಣಯವು ಅರ್ಹತೆಯಿಂಳು ಸದಸ್ಯರು ನಿರ್ಣಯಕ್ಕೆ ವಿರೋಧವಾಗಿ ಹಾಕಿದ ಮತಗಳಿಧರೆ ಅದಕ್ಕೆ ಮೂರರಷ್ಟು ಸಂಖ್ಯೆಗಿಂತ ಕಡಿಮೆಯಿಲ್ಲದಂತೆ ಅರ್ಹತೆಯಿಂಳು ಸದಸ್ಯರು ಅದರ ಪರವಾಗಿ ಸೂಚಿಸಿದ ಮತಗಳಿಧರೆ ಮಾತ್ರ ಅಂಗೀಕೃತವೆಂದು ಪರಿಗಣಿಸಲ್ಪಡುತ್ತದೆ.

ಅನುಬಂಧ-1

6.4.1 ಕರಾವಿಪ ಚುನಾವಣಾ ನಿಯಮಗಳು :

1. ಹೆಸರು ಮತ್ತು ಪ್ರಾರಂಭ (Title and Commencement)
 - a. ಈ ಅಧಿನಿಯಮಗಳನ್ನು ಕನಾರ್ಟಿಕ ರಾಜ್ಯ ವಿಜಾಪುನ ಪರಿಷತ್ತಿನ ತ್ರೇವಾಷಿಕ ಚುನಾವಣೆ ನಿಯಮಗಳು 2005 ಎಂದು ಕರೆಯತಕ್ಕದ್ದು.
 - b. ಇವು ಕಾರ್ಯಕಾರಿ ಸಮಿತಿ ವಿಶೇಷ ನಿರ್ಣಯ ಅಂಗೀಕರಿಸಿ ನಿರ್ದಿಷ್ಟ ಪದಿಸಿದ ದಿನಾಂಕದಂದು ಜಾರಿಗೆ ಬರತಕ್ಕದ್ದು.
2. ಅಧ್ಯ ವಿವರಣೆಗಳು (ಪ್ರಾಶ್ನಾಗಳು)

ಈ ಅಧಿನಿಯಮಗಳಲ್ಲಿ ಸಂಭಾಷಕ್ಕೆ ಬೇರೆ ಅಧ್ಯಾದ ಅಗತ್ಯ ಇರದಿದ್ದಲ್ಲಿ

 - 1.ಚುನಾವಣಾಧಿಕಾರಿ – ಎಂದರೆ ಕನಾರ್ಟಿಕ ರಾಜ್ಯ ವಿಜಾಪುನ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ನಡೆಯಲಿರುವ ತ್ರೇವಾಷಿಕ ಚುನಾವಣೆ ನಡೆಸಲು ನಿಯುತ್ತಿ ಹೊಂದಿದ ಅಧಿಕಾರಿ.
 2. ಕಾರ್ಯಾಲಯದ ಮುಖ್ಯಸ್ಥ – ಎಂದರೆ ಕರಾವಿಪದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಮುಖ್ಯ ಅಧಿಕಾರಿ – ಇಲ್ಲಿ ಯೋಜನಾ ವಿಜ್ಞಾನಿ ಕಾರ್ಯಾಲಯದ ಮುಖ್ಯಸ್ಥ.
 3. ಚುನಾವಣೆ ಏಜೆಂಟ್ – ಉಮೇದುವಾರರಿಂದ ಲಿಖಿತವಾಗಿ ನೇಮಕಗೊಂಡ ಕರಾವಿಪದ ಯಾವುದೇ ಸದಸ್ಯ.
 4. ಚುನಾವಣೆ ಸಿಬ್ಬಂದಿ – ಎಂದರೆ ಚುನಾವಣೆ ಕಾರ್ಯವನ್ನು ನಡೆಸಲು ಚುನಾವಣಾಧಿಕಾರಿಯಿಂದ ನೇಮಕಗೊಂಡ ಸಿಬ್ಬಂದಿ.

ಟಿಪ್ಪಣಿ: ಪರಿಷತ್ತಿನ ಸಿಬ್ಬಂದಿ ಹಾಗೂ ಪರಿಷತ್ತಿನ ಯಾವುದೇ ಸದಸ್ಯತ್ವ ಹೊಂದಿರದವರು ಅಲ್ಲದ ವ್ಯಕ್ತಿಗಳನ್ನು ಚುನಾವಣೆ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳುವುದು.

 5. ಸಂಭಾವನೆ – ಎಂದರೆ ಚುನಾವಣೆ ಕಾರ್ಯದಲ್ಲಿ ತೊಡಗಿದ ಅಧಿಕೃತ ಸಿಬ್ಬಂದಿ ಕಾರ್ಯ ಮಾರ್ಪೇಸಿದ್ದಕ್ಕೆ ಪಡೆಯುವ ಗೌರವ ಧನ.
 6. ಮತದಾರ – ಎಂದರೆ ಪರಿಷತ್ತಿನ ಯಾವುದೇ ವಿಧದ ನೋಂದಾಯಿತ ಸದಸ್ಯ ಮತ ಜಲಾಯಿಸಲು ಹಕ್ಕುಳ್ಳವನು.

ಟಿಪ್ಪಣಿ: ಘಟಕ ಸಂಚಾಲಕರಾದ ಪಕ್ಷದಲ್ಲಿ ಚುನಾವಣೆ ವರ್ಷ ಮೂರ್ವದ 2 ವಾರ್ಷಿಕ ಅವಧಿಯ ನೋಂದಾಯಿತ ಘಟಕ ಸಂಚಾಲಕ.

ಅ. ದಾನಿ ಅಥವಾ ದಾನಿ ಸಂಸ್ಕೃತಿ ಆದ ಪಕ್ಷದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಹಿಂದಿನ ದಿನದವರೆಗೂ ನೋಂದಣಿಯಾದ ದಾನಿ/ದಾನಿ ಸಂಸ್ಥೆಗಳ ಸದಸ್ಯತ್ವ ಹೊಂದಿದವರು.

 7. ಪರಿಷತ್ತು ಎಂದರೆ ಕನಾರ್ಟಿಕ ರಾಜ್ಯ ವಿಜಾಪುನ ಪರಿಷತ್ತು ಎಂದಧ್ಯ.

3. ಚುನಾವಣಾ ಅಧಿಕಾರಿ ನೇಮಕ: ಕನಾರ್ಚಿಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧಿಕಾರದಲ್ಲಿರುವ ಕಾರ್ಯಕಾರಿ ಸಮಿತಿಯ ತ್ರೈವಾರ್ಷಿಕ ಚುನಾವಣೆಯನ್ನು ನಡೆಸಲು ಎರಡನೆ ಶ್ರೇಣಿ ಅಥವಾ ತತ್ವವಾನ ಅಧಿಕಾರಿಗಂತಹ ಕಡಿಮೆ ಅಲ್ಲದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿ ಎಂದು ನೇಮಿಸತಕ್ಕದ್ದು.
- a. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿರುವ ವ್ಯಕ್ತ ಸರಕಾರಿ / ಅರೆ ಸರಕಾರಿ / ಸ್ವಯಂ ಸೇವಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಆ ವ್ಯಕ್ತಿಯು ತನ್ನ ಮೇಲಧಿಕಾರಿಯಿಂದ ಅನುಮತಿ ಪಡೆದಿರಬೇಕು.
- b. ಚುನಾವಣಾಧಿಕಾರಿ ಹಾಗೂ ಚುನಾವಣಾ ಸಿಬ್ಬಂದಿ ನಿರ್ವಹಿಸಿದ ಕಾರ್ಯಕ್ಷೇತ್ರ ಕಾರ್ಯಕಾರಿ ಸಮಿತಿ ನಿಗದಿ ಪಡಿಸಿದ ದರದಲ್ಲಿ ಸೂಕ್ತ ಸಂಭಾವನೆ ಪಡೆಯುವುದು.
- c. ಚುನಾವಣಾಧಿಕಾರಿಯು ನಿಷ್ಕರ್ಷಪಾತ್ರವಾಗಿ ಯಾವುದೇ ರೀತಿಯ ಸಂಶಯಕ್ಕೆ ಎಡಮಾಡಿಕೊಡದಂತೆ ಚುನಾವಣೆ ನಡೆಸಲು ಸೂಕ್ತ ಏರ್ಪಾಡು ಮಾಡುವುದು.
4. ಚುನಾವಣಾ ಅಧಿಕಾರಿಯು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ದು ಮಾಡಲು ಘಟನಾವಳಿಗಳ ವೇಳಾ ಪತ್ರಿಕೆ (Calendar of Events)ನ್ನು ಒಂದು ತಿಂಗಳ ಮೂರ್ವದಲ್ಲಿ ಪ್ರಕಟಿಸಬೇಕು.
5. ಕರಾವಿಪ ಕಾರ್ಯಾಲಯದ ಮುಖ್ಯಾಧಿಕಾರಿ ಚುನಾವಣೆ ನಡೆಯುವ 2 ತಿಂಗಳ ಮೂರ್ವದಲ್ಲಿ ನಾಲ್ಕು ಕಂದಾಯ ವಿಭಾಗವಾರು ಪ್ರತ್ಯೇಕ ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸತಕ್ಕದ್ದು.
- (i) ಮತದಾರರ ಪಟ್ಟಿಯನ್ನು ಉಮೇದುವಾರರ ಬಯಸುವ ವ್ಯಕ್ತಿಗಳು ಇಚ್ಛಿಸಿದ ಸಂಖ್ಯೆಯಲ್ಲಿ ನಿಗದಿಪಡಿಸಿದ ಕ್ರೇತಿಯಕ್ಕೆ ಮೂರ್ಕೆಸತಕ್ಕದ್ದು.
6. ನಾಮಪತ್ರ ಸಲ್ಲಿಕೆ : ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಆಯ್ದು ಆಗಬಯಸುವ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಪರಿಷತ್ತಿನಿಂದ ನಾಮಪತ್ರದ ನಮೂನೆಯನ್ನು ಪಡೆದು ತಾವು ಆಯ್ದು ಆಗಬಯಸುವ ವಿಭಾಗಕ್ಕೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಹೀಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಯಾ ವಿಭಾಗದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರಬೇಕು.
7. ತೇವಣಿ : ಪ್ರತಿ ಉಮೇದುವಾರಿಕೆ ಅರ್ಜಿಯೊಂದಿಗೆ ರೂ. 500-00 ತೇವಣಿ ಇರಿಸಬೇಕು. ತೇವಣಿಯನ್ನು ನಗದು ತುಂಬಿ ರಸೀದಿ ಲಗತ್ತಿಸಬೇಕು, ಇಲ್ಲವೆ ಬ್ಯಾಂಕ್ ಹುಂಡಿ ಲಗತ್ತಿಸಬೇಕು.
8. ಒಟ್ಟು ಚೆಲಾಯಿಸಿದ ಮತಗಳಲ್ಲಿ 1/10ರಷ್ಟು ಮತಗಳನ್ನು ಪಡೆಯುವಲ್ಲಿ ಅಭ್ಯರ್ಥಿಯು ವಿಫಲವಾದ ಪಕ್ಷದಲ್ಲಿ ಅಂಥ ಉಮೇದುವಾರರ ತೇವಣಿ ಮೊತ್ತವನ್ನು ತೇವಣಿ ನಷ್ಟ ಎಂದು ಪರಿಗಣಿಸಿ ಪರಿಷತ್ತು ಪಡೆದುಕೊಳ್ಳತಕ್ಕದ್ದು.
9. ಉಮೇದುವಾರಿಕೆ ಅರ್ಜಿ ತಿರಸ್ಕರ್ತವಾಗುವುದು; ಈ ಕೆಳಗೆ ನಮೂದಿಸಿದ ಕಾರಣಗಳಿಗಾಗಿ ಅಭ್ಯರ್ಥಿಯ ಉಮೇದುವಾರಿಕೆ ಅರ್ಜಿಯನ್ನು ಚುನಾವಣಾಧಿಕಾರಿ ತಿರಸ್ಕರಿಸಬಹುದು.
- (ಅ) ಅರ್ಜಿಯು ಅಧಿಕೃತ ನಮೂನೆಯಲ್ಲಿ ಇರದಿದ್ದಲ್ಲಿ
- (ಆ) ಉಮೇದುವಾರಿಕೆಯನ್ನು ನಿಗದಿತ ಸಂಖ್ಯೆಯ ಅರ್ಹ ಮತದಾರರು ಅನುಮೋದಿಸದಿದ್ದಲ್ಲಿ
- (ಇ) ನಿಗದಿತ ಮೊತ್ತದ ತೇವಣಿ ಪಾವತಿ ಮಾಡಿದ್ದಲ್ಲಿ
- (ಈ) ಅರ್ಜಿ ಅಪೂರ್ವವಾಗಿದ್ದಲ್ಲಿ
- (ಉ) ಅರ್ಜಿಯನ್ನು ನಿಗದಿತ ಸಮಯದೊಳಗೆ ಸಲ್ಲಿಸಿದ್ದಲ್ಲಿ.

10. ಚುನಾವಣಾಧಿಕಾರಿಯು ಯಾವುದೇ ಅರ್ಜಿ ತಿರಸ್ಕೃತಗೊಂಡಲ್ಲಿ ಕಾರಣಗಳನ್ನು ದಾಖಲಿಸಬೇಕು.
11. ಅರ್ಜಿಗಳ ಪರಿಶೀಲನೆಯ ನಂತರ ಅಂಗೀಕಾರಗೊಂಡ ಅಭ್ಯರ್ಥಿಗಳ ವಿಭಾಗವಾರು ಪಟ್ಟಿಯನ್ನು ಪರಿಷತ್ತಿನ ಸೂಚನಾ ಫಲಕದ ಮೇಲೆ ಅದೇ ದಿನ ಪ್ರಕಟಿಸಬೇಕು.
12. ಚುನಾವಣಾಧಿಕಾರಿಯು ಉಮೇದುವಾರಿಕೆ ಸ್ವೀಕೃತಿ / ತಿರಸ್ಕೃತವಾದ ಬಗ್ಗೆ ಸಂಬಂಧಪಟ್ಟ ಅಭ್ಯರ್ಥಿಗೆ ಲಿಖಿತವಾಗಿ ತಿಳಿಸತಕ್ಕದ್ದು.
13. ಅರ್ಜಿ ಹಿಂದಕ್ಕೆ ಪಡೆಯುವುದು: ಯಾವುದೇ ಅಭ್ಯರ್ಥಿಯು ತನ್ನ ಉಮೇದುವಾರಿಕೆಯನ್ನು ಪರತ ಮಾಡಲು ಇಚ್ಛಿಸಿದಲ್ಲಿ ನಿಗದಿತ ಸಮಯದೊಳಗೆ ಚುನಾವಣಾಧಿಕಾರಿಗೆ ಸಮಕ್ಕಮ ಅಥವಾ ಚುನಾವಣಾ ಪಜೆಂಟ್ ಅಥವಾ ಅಂಚೆ ಮೂಲಕ ಲಿಖಿತವಾಗಿ ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆಯಬಹುದು.
14. (ಅ) ಎಷ್ಟು ಸಂಖ್ಯೆಯಲ್ಲಿ ಸದಸ್ಯರು ಆಯ್ದೆಗೊಳ್ಳಬೇಕಾಗಿದೆಯೋ ಅಷ್ಟೇ ಸಂಖ್ಯೆಯಲ್ಲಿ ಉಮೇದುವಾರರು ಸ್ವಧ್ಯಾಯಲ್ಲಿ ಉಳಿದರೆ;

ಚುನಾವಣಾಧಿಕಾರಿಯು ಆ ಕೊಡಲೇ ಅವರೆಲ್ಲ ಆಯ್ದೆಗೊಂಡರೆಂದು ಹೋಷಿಸಬೇಕು. ಈ ರೀತಿ ಆಯ್ದೆಗೊಂಡ ಸದಸ್ಯರ ಒಂದು ಪಟ್ಟಿಯನ್ನು ಪರಿಷತ್ತಿನ ಸೂಚನಾ ಫಲಕದ ಮೇಲೆ ಪರಕಟಿಸಬೇಕು.

(ಆ) ನಿಗದಿತ ಸಂಖ್ಯೆಗಿಂತ ಕಡಿಮೆ ಸಂಖ್ಯೆಯ ಉಮೇದುವಾರರು ಚುನಾವಣಾ ಕಣದಲ್ಲಿ ಉಳಿದರೆ ಅಂಥವರು ಆಯ್ದೆಗೊಂಡರೆಂದು ಚುನಾವಣಾಧಿಕಾರಿ ಹೋಷಿಸಬೇಕು. ಆಯ್ದೆಗೊಂಡ ಸದಸ್ಯರ ಒಂದು ಪಟ್ಟಿಯನ್ನು ಪರಿಷತ್ತಿನ ಸೂಚನಾ ಫಲಕದ ಮೇಲೆ ಪ್ರಕಟಿಸಬೇಕು.

(ಇ) ಉಳಿದ ಸಂಖ್ಯೆಯ ಸದಸ್ಯರನ್ನು ಸಹ ಆಯ್ದು ಮಾಡಿಕೊಳ್ಳುವ ಅಧಿಕಾರ ಕಾರ್ಯಕಾರಿ ಸಮಿತಿಗೆ ಇರುತ್ತದೆ.
15. ಮತದಾನ : ನಿಯಮ 14ರ ಪ್ರಕಾರ ಸದಸ್ಯರ ಆಯ್ದು ಆಗದಿದ್ದಲ್ಲಿ, ಅಂದರೆ ಆಯ್ದೆಗೊಳ್ಳಬೇಕಾಗಿರುವ ಸಂಖ್ಯೆಗಿಂತ ಹೆಚ್ಚಿಗೆ, ಆಯಾ ಕಂದಾ ವಿಭಾಗದಲ್ಲಿ ಉಳಿದಲ್ಲಿ ಮತದಾನದ ಮೂಲಕ ಆಯ್ದು ಮಾಡಬೇಕು. ಗುಪ್ತವಾಗಿ ಮತದಾನ ನಡೆಯುವುದು.
- (ಅ) ಗುಪ್ತವಾಗಿ ಮತದಾನದ ಮೂಲಕ ನಿಗದಿತ ಸಂಖ್ಯೆಯ ಸದಸ್ಯರನ್ನು ಆಯ್ದುಮಾಡುವಾಗ ಚುನಾವಣಾಧಿಕಾರಿಯು ನಾಲ್ಕು ವಿಭಾಗವಾರು ಅಭ್ಯರ್ಥಿಗಳ ಮತಪತ್ರಗಳನ್ನು ಪ್ರತ್ಯೇಕವಾಗಿ ತಯಾರಿಸಬೇಕು.
- (ಆ) ಚುನಾವಣಾಧಿಕಾರಿಯು ವಿಭಾಗವಾರು ಸರಳವಾಗಿ ಚುನಾವಣೆ ನಡೆಸಲು ನಾಲ್ಕು ಬಣ್ಣದ ಮತಪತ್ರ ಮತ್ತು ಲಕೋಟಿಗಳನ್ನು ತಯಾರಿಸಬೇಕು.
16. ನೈಸರ್ಗಿಕ ಅಥವಾ ಮಾನವ ನಿರ್ಮಿತ ಆಶಂಕಗಳು ಉಂಟಾಗಿ ಹೊಟ್ಟು ಅವಧಿಯ ಒಳಗೆ ಚುನಾವಣಾಧಿಕಾರಿಗೆ ಮತಪತ್ರಗಳು ತಲುಪಲು ವಿಳಂಬವಾದಲ್ಲಿ ಅಂಥ ಮತಪತ್ರಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅಂಚೆ ಮೂಲಕ ಕಳುಹಿಸಿದ್ದನ್ನು ವಿಚಿತಪಡಿಸಿಕೊಂಡು ವಿಶೇಷ ಕಾರಣಕಾಗಿ ವಿಳಂಬ ಎಂದು ಪರಿಗಣಿಸಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುವ ಮೌದಲು ಬಂದಂತಹ ಅಂಚೆ/ಕೊರಿಯರ್/ಎಂದ್ದು ಸಲ್ಲಿಸದ ಮತಪತ್ರಗಳನ್ನು ತೆಗೆದುಹೊಳ್ಳತಕ್ಕದ್ದು. (ಮತ ಎಣಿಕೆಯ ಪ್ರಾರಂಭದ ಮೂವೆಡಲ್ಲಿ).

ಟಿಪ್ಪಣಿ : ನೈಸರ್ಗಿಕ ಆಶಂಕ, ಪ್ರವಾಹ, ಮಳಗಾಗಿ ಅಥವಾ ಅಂತಹ ನೈಸರ್ಗಿಕ ಪ್ರಕೋಪಗಳು ಇತ್ತೂದಿ ಮಾನವ ನಿರ್ಮಿತ ಆಶಂಕಗಳು, ಸಂಪು, ಪಿಕೆಟಿಂಗ್ ಇತ್ತೂದಿ)

17. ಮತಪತ್ರಗಳ ಎಣಿಕೆ:

- ಅ. ಮತ ಎಣಿಕೆಯ ಸಹಾಯಕರು ಮತಪತ್ರವನ್ನು ಕೆಳಗಿನ ಕಾರಣಕ್ಕಾಗಿ ತಿರಸ್ಕರಿಸಬಹುದು.
- ಆ. ಮತದಾರರ ಸಹಿ ಇರದಿದ್ದಲ್ಲಿ.
- ಇ. ಅಗತ್ಯ ಸಂಖ್ಯೆಗಿಂತ ಹೆಚ್ಚಿಗೆ 'X' ಗುರುತು ಮಾಡಿದ್ದಲ್ಲಿ.
- ಈ. ಸೂಚನೆ ಪ್ರಕಾರ ಮತ ಗುರುತು ಮಾಡದೆ ಇನ್ನಾವುದೋ ವಿಧದಲ್ಲಿ ಗುರುತು ಮಾಡಿದ್ದಲ್ಲಿ.
- ಉ. ಚುನಾವಣಾಧಿಕಾರಿ ನೀಡಿದ ಮತ ಪತ್ರವಲ್ಲದೆ ಬೇರೆ ಮತಪತ್ರ ಉಪಯೋಗಿಸಿದ್ದಲ್ಲಿ, ಅಂಥ ತಿರಸ್ಕರಿಸಬೇಕೆಂದು ಚುನಾವಣಾಧಿಕಾರಿಯ ಶರಾದೊಂದಿಗೆ ಮೇಲುರುಜು ಇರತಕ್ಕದ್ದು.
18. ಮತಗಳ ಎಣಿಕೆಯ ನಂತರ ಅತ್ಯಧಿಕ ಸಂಖ್ಯೆಯಲ್ಲಿ ಮತ ಪಡೆದ ಅಭ್ಯರ್ಥಿಗಳನ್ನು ಆಯ್ದುಗೊಂಡರೆಂದು ಘೋಷಿಸಬೇಕು.
- ಆ) ಅಭ್ಯರ್ಥಿಗಳಿಗೆ ಸಮಸಂಖ್ಯೆಯ ಮತಗಳು ಬಂದಲ್ಲಿ ನಾನ್ಯ ತೋರಿ (Toss) ಆಯ್ದು ಕ್ರಮ ಅನುಸರಿಸತಕ್ಕದ್ದು.
19. ಮರು ಎಣಿಕೆ:
- ಮತಗಳ ಮರು ಎಣಿಕೆಗೆ ಲಿಖಿತ ಬೇಡಕೆ ಬಂದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮತಗಳನ್ನು ಮಾತ್ರ ಒಂದು ಸಲ ಮರು ಎಣಿಕೆ ಮಾಡಲಾಗುವುದು. ಮರು ಎಣಿಕೆಯ ಅರ್ಜಿಯನ್ನು ಅಭ್ಯರ್ಥಿಯು ಚುನಾವಣಾ ಫಲಿತಾಂಶ ಪ್ರಕಟವಾಗುವ ಪೂರ್ವದಲ್ಲಿ ಸಲ್ಲಿಸಬೇಕು.
20. ಮತ ಎಣಿಕೆಯ ನಂತರ ಚುನಾವಣಾಧಿಕಾರಿಯು ಫಲಿತಾಂಶ ಘೋಷಿಸುವ ಪೂರ್ವದಲ್ಲಿ ಹಾಜರಿದ್ದ ಅಭ್ಯರ್ಥಿಗಳ ಅಥವಾ ಚುನಾವಣಾ ಏಜೆಂಟರ ಸಹಿ ಪಡೆಯಬೇಕು ಮತ್ತು ಆಯ್ದುಗೊಂಡ ಅಭ್ಯರ್ಥಿಗಳ ಒಂದು ಯಾದಿಯನ್ನು ಸೂಚನಾ ಫಲಕ ಅಂಟಿಸಬೇಕು ಹಾಗೂ ಒಂದು ಪ್ರತಿಯನ್ನು ಪರಿಷತ್ತಿನ ಮುಖ್ಯಾಧಿಕಾರಿಗೆ ನೀಡಬೇಕು.
21. ಚುನಾವಣಾಧಿಕಾರಿಯು ಮತಪತ್ರಗಳನ್ನು ಹಾಗೂ ಕೌಟರ್ ಫಾಯಲ್‌ಗಳನ್ನು ಸೀಲು ಮಾಡಿದ ಪೆಟ್ಟಿಗೆಯಲ್ಲಿ ಹಾಕಿ ಪರಿಷತ್ತಿನ ಕಾರ್ಯಾಲಯದಲ್ಲಿ ಇರಿಸತಕ್ಕದ್ದು. ಚುನಾವಣೆ ನಡೆದ 6 (ಆರು) ತಿಂಗಳ ನಂತರ ಅವುಗಳನ್ನು ನಾಶಪಡಿಸತಕ್ಕದ್ದು.
-